



ಡೊನ್ ಬೊಸ್ಕೊ ಕ್ಲಬ್ ಪುತ್ತೂರ್ (ಡಿ.) ಮಯ್ಯಾಳೆಂ ಪತ್ರ್

ಪುತ್ತೂರಂ ನೆಕೆತ್ರ್


ಚಿ PUTTURCHEM NEKETR

email: donboscoputtur@gmail.com

ಪುಸ್ತಕ್ 27

ಸಪ್ಟೆಂಬರ್ 2021

ಅಂಕೊ 12



ಕೊವಿಡ್ ಆನಿ ಶಿಕ್ಷಣ್



Child is meant to learn,
NOT to earn

ವದ್ಲಾಚೂ ಉಡಾಸ್



ಇಗ್ನೇಶಿಯಸ್ ಡಾಯಸ್

ಜನನ: 01.02.1956 ಲಗ್ನ: 14.05.1992 ಮರಣ: 04.09.2020

ಕಾಲ್ಜಾಂ ಮನಾಂತ್ ರಡ್ತಾಂವ್ ಆತಾಂ, ಉಡಾಸ್ ತುಜೊ ಕಾಡುನ್ ಸದಾಂ
ಉರ್ದೆಲ್ಯಾಂವ್ ಋಣಿ ಸದಾಂಕಾಳ್, ಮಾಗ್ತಾಂವ್ ಸಾಸ್ಲಿಕ್ ವಿಶೆವ್ ತುಕಾ.

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:




**ಪ್ಲೋಲಿನ್ ಡಿ'ಸೂಜಾ (ಪತಿಣ್),
ಬಿಲಪಕ್ ಡಾಯಸ್ (ಪೂತ್),
ಬಿಲಪ್ಪಿ ಡಾಯಸ್ (ಧುವ್).
ಪುತೂರ್.**

Happy Wedding Anniversary

Leonard & Luella

Houston, Texas, (USA).



Compliments from:

**B. L. Mascarenhas & Edna Mascarenhas,
Puttur/USA.**

75th Birthday Wishes



Valerian Lobo

22.07.2021

*You're not getting old, just more distinguished.
May your birthday be filled with memories and flowers.
May all your birthday wishes come true!*

Wishes from:

***Theresa Mascarenhas (Wife),
Retd. Teacher,
Ivan Sunitha Lobo, Ian, Elisha, Elina
Glen Vinita Lobo, Jian
Padil, Puttur.***

God Bless You Baby Vish Ezra D'Souza

(S/o. Mr Vijay & Mrs. Sushma D'Souza)



Wishes From:

**Juliana D'Souza & Fly.,
Holy Family Ward, Shingani,
Mura, Puttur.**

CHRISTOPHER

Pedals & Fitness

Multi Brand Cycle Sales & Service

Christopher Complex, APMC Road, Puttur.



- * *All types of bicycles and tricycles.*
- * *Finance facility.*
- * *Highly skilled labour for repairs.*
- * *Huge Accessories & Spare parts collection.*
- * *Door to door service.*
- * *Battery operated bicycles.*
- * *Fitness equipments.*
- * *Exchange facility.*

☎ : **9880379608**

ಸಂಪಾದಕ

ಜೆ. ಬಿ. ಸಿಕ್ರೆ (9448297252)

ಸಾಂದೆ

- ಚಾರ್ಲ್ಸ್ ಫುಡ್ಡಾದೊ (9449030091)
- ಅರುಣ್ ರೆಬೆಲ್ಲೊ (9902205167)
- ರೋಯ್ಸ್ ಪಿಂಟೊ (9743081381)
- ಜೊನ್ ಮಸ್ಕರೇನ್ಡ್ರಸ್ (9964477656)
- ರೋಶನ್ ಡಾಯಸ್ (9731465150)
- ಫೆಬಿಯನ್ ಗೋವಿಯಸ್ (9741639883)
- ಕ್ಲೆಮೆಂಟ್ ಪಿಂಟೊ (9900474844)

ಪ್ರತಿನಿಧಿ

ಫೆಲಿಕ್ಸ್ ಡಿ'ಕನ್ಯಾ, ಮರೀಲ್
(9481143327)

ಇನಾಸ್ ಗೊನ್ಸಲ್ವಿಸ್, ಬನ್ನೂರ್
(9449389749)

ಜಾಯ್ತಾಂಚಿ ದರ್

ರಂಗಾಳ್ ಪಾನಾಂ

- ಪಾಟೊ ಫೊರ್ : ರು. 4000/-
- ಫೊರಾಚಿಂ ಭಿತರ್ಲೆಂ ಪಾನ್: ರು. 3000/-
- ಸಗ್ಳೆಂ ಪಾನ್ (ಭಿತರ್) : ರು. 2000/-

ಭಿತರ್ಲೆಂ ಸಾದಿಂ ಪಾನಾಂ

- ಸಗ್ಳೆಂ ಪಾನ್ : ರು. 1000/-
- ಅರ್ದೆಂ ಪಾನ್ : ರು. 600/-
- ಕಾಲ್ತೆಂ ಪಾನ್ : ರು. 300/-

ಅರಾಂ

- ಬ್ಲೊಕಾವಿಣೆ : ರು. 100/-
- ಏಕ್ ಬ್ಲೊಕಾಕ್ : ರು. 50/-

ವರಗೀಕೃತ್ ಜಾಯ್ತಾಂ

- 25 ಸಬ್ದಾಂಕ್ : ರು. 100/-
- ಚಡಿತ್ ಹರೈಕಾ ಸಬ್ದಾಕ್ : ರು. 3/-

ವಿಳಾಸ:

The Editor

'Putturchem Neketr'

Don Bosco Club Puttur (R)

II Floor, Church Building,

Puttur - 574 201

Ph: 08251-230076

email: donboscoputtur@gmail.com

ಸಂಪಾದಕೀಯ



**ಕುರು-ಕುರು ಕೊರೊನಾ...
ಶಿಕಪ್ ಗೆಲೆಂ ರಾನಾ(ಕ್)**

“ಕೊವಿಡ್ ಪಿಡೇ ವರ್ವಿಂ ಆಮ್ಚ್ಯಾ ಸಮಾಜಿಚಿ ಸರ್ವ್ ಸಮಸ್ಯೆ
ವಾಡ್ಲ್ಯಾತ್-ಜಾಂವ್ ತೊ ವೆವಸ್ತೆ ಭಿತರ್ಲೊ ಕುಳಿಯೆವಾದ್ (Racism),
ಸ್ತ್ರೀ-ದಾದ್ಲೊ ಅಸಮಾನತಾ ಯಾ ದುಭಿಕಾಯ್.”

- ಮೆಲಿಂಡಾ ಗೇಟ್ಸ್

‘ಕೊರೊನಾ’ ಮ್ಹಣ್ ಆಮಿಚ್ ವೊಲಾಯಿಲ್ಲೆಂ ಏಕ್ ಅದೃಶ್ ವಯಸ್. ಆಪುಣ್‌ಚ್ ಸರ್ವ್ ಜಾಣಾರ್ ಆನಿ ಸಕ್ತೆವಂತ್ ಮ್ಹಣ್ ಲೆಕ್ಲ್ಯಾ ಆಮ್ಚೆರ್, ಆಮ್ಚ್ಯಾ ಜಿಣ್ಯೆ-ರಿತಿಚೆರ್, ಆಮ್ಚ್ಯಾ ಮತಿಚ್ಯಾ ಆನಿ ಕುಡಿಚ್ಯಾ ಭಲಾಯ್ಕೆಚೆರ್, ಆನಿ ಆಮ್ಚ್ಯಾ ಧಾರ್ಮಿಕ್; ರಾಜಕೀಯ್; ಆರ್ಥಿಕ್ ಆನಿ ಶಿಕ್ಷಾ ವೆವಸ್ತೆಚೆರ್ ಎದೊ ವ್ಹಡ್ ಪ್ರಭಾವ್ ಘಾಲಿತ್ ಮ್ಹಣ್ ಕೊಣೆಂಚ್ ಚಿಂತ್ಲೆಂ ನಾ!

2020 ಮಾರ್ಚ್ ಮಯ್ಚ್ಯಾ ತಿಸ್ರಾ ಹಪ್ತಾ ಥಾವ್ನ್ ಸಗ್ಳ್ಯಾ ದೆಶಾಂತ್ ವಿವಿಂಗಡ್ ರುಪಾಂನಿ ವಿಸ್ತಾರ್ಲಲ್ಯಾ ಆನಿ ವಿಸ್ತಾರೊನ್‌ಚ್ ಆಸ್ಚ್ಯಾ ಹ್ಯಾ ‘ವೊಸ್ಕಾಚ್ಯಾ ಪಿಡೆ’ (pandemic) ವರ್ವಿಂ ಆಮ್ಚಿ ಆರ್ಥಿಕ್ ವೆವಸ್ತಾ ಕೊಸಳ್ಯಾ ಮನ್ಯಾಪಣಾಚಿಂ ಮೊಲಾಂ ಚಿವಳ್ಯಾಂತ್, ದೇವ್-ದೇವಿ/ಸಾಂತ್-ಭಕ್ತ್ ದೆವಾಳ್ಯಾಂನಿ ಪಿಚಾರ್ ಜಾಲ್ಯಾತ್, ಆಂಗೊಣ್ಯೊ-ಸಾಂಗೊಣ್ಯೊ, ಕಾಜಾರ್-ಸೊಭಾಣಾಂ ಮಾಯಾಗ್ ಜಾಲ್ಯಾಂತ್ ಆನಿ ಶಿಕ್ಷಾ ವೆವಸ್ತಾ ನಿದ್ರೆಸ್ತ್ ಜಾಲ್ಯಾ!!

ಖಿಂಚ್ಯಾಯೀ ದೆಶಾಚೊ ಪುಡಾರ್ ಘಡುಂಕ್, ನಾಗರಿಕಾಂಚಿ ಜಾಣ್ವಾಯ್ ವಾಡಂವ್ಕ್, ಸೃಜನ್‌ಶೀಲತಾ (creativity) ಕಿರ್ಲಾಂವ್ಕ್ ಆನಿ ಸಕಾರಾತ್ಮಕ್ ನವೆಸಾಂವ್ ಹಾಡುಂಕ್ ಶಿಕ್ಷಾ ಶಿವಾಯ್ ದುಸ್ತಿ ವಾಟ್ ನಾ. ‘ಕೊವಿಡ್-19’ ನಾಂವಾಚ್ಯಾ ವೊಸ್ಕಾಚ್ಯಾ ಪಿಡೆಚೊ ಪ್ರಭಾವ್ ಪಯ್ಲೊ ವಾಡ್ಲೊ ಶಿಕ್ಷಾ-ವೆವಸ್ತೆಚೆರ್. 2020 ಮಾರ್ಚ್ ಮಯ್ಚ್ಯಾಂತ್ ಧಾಂಪ್ಲೆಲಿಂ ಇಸ್ಕೂಲಾಂ(ಶಿಕ್ಷಾ-ಸಂಸ್ಥೆ), ತುಮಿ ಹೆಂ ಲೆಖನ್ ವಾಚ್ತಾ ಪರ್ಯಾಂತ್ ಸಂಪೂರ್ಣ್ ಉಗ್ತಿಂ ಜಾಂವ್ಪಿಂ ನಾಂತ್. ಹ್ಯಾ ಪಿಡೆಚೊ ಆನಿ ತಿಚ್ಯಾ ಪರಿಣಾಮಾಚೊ ಪ್ರಭಾವ್ ಶಿಕ್ಷಾ-ಶೆತಾಚೆರ್ ಇತ್ಲೊ ಪಡ್ಲಾಕೀ, ಪುಡಾರಾಂತ್ ‘ಶಿಕ್ಷಾಚಿಂ ಹಕ್ಕ್’ (Right to education)ಚ್ ಮಾಯಾಗ್ ಜಾಯ್ತ್ ಮ್ಹಳ್ಳಿ ಭಿರಾಂತ್ ಉದೆಲ್ಯಾ! ಶಾಕಾಂ/ಶಿಕ್ಷಾ-ಸಂಸ್ಥೆ ಬಂಧ್ ಪಡ್ಲೆಲ್ಯಾ ವರ್ವಿಂ ವಿದ್ಯಾರ್ಥಿಂಕ್, ಶಿಕ್ಯಕ್-ಶಿಕ್ಯಕಿಂಕ್, ಭುರ್ಗ್ಯಾಂಚ್ಯಾ ವ್ಹಡಿಲಾಂಕ್ ಆನಿ ಸಗ್ಳೆ ಸಮಾಜಿಕ್ ಪುಡಾರಾಚಿ ಖಿಂತ್ ಉಟ್ಲಾ!!

ಧೂಡ್ಯಾಚ್ ವರಾಂ ಪಯ್ಲೆಂ, ಇಸ್ಕೂಲಾಕ್/ಕೊಲೆಜಿಕ್ ವಿದ್ಯಾರ್ಥಿನಿ ಮೊಬಾಯ್ಲ್ ಪೊನ್ ವ್ಹಲೆಂ ತರ್, 'ವ್ಹಡ್ ಅಪ್ರಾದ್' ಜಾತಾಲೊ. ಆಜ್, ಶಿಕ್ವಾ ಖಾತಿರ್, ತಂತ್ರಗ್ಯಾನ್ ವಾಪರ್ಟೆಂ ಅನಿವಾರ್ಯ್ ಜಾಲಾಂ ಮಾತ್ರ ನ್ಹಯ್ ಇಸ್ಕೂಲಾಂಚ್ ಮೊಬಾಯ್ಲಾಂ ಭಿತರ್ ರಿಗೊನ್ ಬಸ್ತಾನಾ, ಆಪ್ಲಿಂ ನೆಮಾಂ ಕಿತ್ತಿಂ ಹಾಸ್ಯಾಸ್ಪದ್ ಮ್ಹಣ್ ಬೊಗಾನಾಂಗೀ?

ಆಜ್ ಹರೈಕಾ ವಿದ್ಯಾರ್ಥಿಕ್ ಹಜಾರೊಂ ರುಪ್ಯಾಂಚಿಂ ಸೆಲ್‌ಪೊನಾಂ, 'ಲೆಪ್‌ಟೊಪ್'(ಉಸ್ಕಾರ್ ದವರ್ಟೆಂ ಕಂಪ್ಯೂಟರ್) ಯಾ ಕಂಪ್ಯೂಟರ್ ಘೆಂವ್ಚೆಂ ಅನಿವಾರ್ಯ್(?) ಜಾಲಾಂ. ವರಾಂ ಆದಿಂ, ಇಸ್ಕೂಲಾಂನಿ ಫುಂಕ್ಯಾಕ್, ಮುಖಾ-ಮುಖಿಂ ಸಂವಾದಾ ವರ್ಟಿಂ ಮೆಳ್ಳೆಂ ಗ್ಯಾನ್, ಆಜ್ ಹಜಾರೊಂ ರುಪಯ್ ದೀವ್ನ್ ಘೆಂವ್ಚ್ಯಾ ಮಾಧ್ಯಮಾಂ ಥಾವ್ನ್ ಆಪ್ಲಾಂವ್ಚಿ ಪರಿಗತ್ ದುಬ್ಯಾಂಕ್ ವ್ಹಡ್ ವೊಜೆಂ ಜಾಲಾಂ! ಕಿತ್ಲೆಶ್ಯಾ ವ್ಹಡಿಲಾಂನಿ ಆಪ್ಲ್ಯಾ ಭುರ್ಗ್ಯಾಂಚ್ಯಾ ಶಿಕ್ವಾ ಖಾತಿರ್/ಪುಡಾರಾ ಖಾತಿರ್ ಆಪ್ಲಿ ಆಸ್ಟ್-ಬದಿಕ್ ವಿಕಲ್ಯಾ!

ಎಲೆಕ್ಟ್ರಾನಿಕ್ ಮಾಜ್ಯಾಂ(on-line) ಮರಿಫಾತ್ ಮೆಳ್ಳೆಂ ಶಿಕ್ಪಾ ಕಿತ್ಲಾ ವಿದ್ಯಾರ್ಥಿಂಚ್ಯಾ ಮತಿಕ್ ಸಮ್ಜಲಾಂ ತೆಂ ದೆವ್‌ಚ್ ಜಾಣಾಂ! ಶಿಕ್ವಾ ಆನಿ ಲಿಸಾಂವಾ ಪೂಸ್, ತಳಾ-ಹಾತಾಂತ್ಲಾ ಸೆಲ್-ಪೊನಾಚೆರ್ ಆನಿ ತಾಚೆ ಥಾವ್ನ್ ಮೆಳ್ಳ್ಯಾ ಮನೋರಂಜನಾಚೆರ್ ಚಡಿತ್ ಗುಮಾನ್ ದಿಂವ್ಚಿಂ ಭುರ್ಗಿಂ, ಆಜ್ ಸೆಲ್‌ಪೊನ್ ಗಿರಾಂತ್(Addiction to Cellphones) ಮ್ಹಳ್ಳ್ಯಾ ನವ್ಯಾ ಪಿಡೆಕ್ ಬಲಿ ಜಾತಾತ್. ಭುರ್ಗ್ಯಾಂ/ಯುವಕಾಂ ಥಂಯ್ ಆಳ್ನಾಯ್ ಆನಿ 'ಫಾಲಾಂ-ಕರೈತ್' (procrastination) ಮ್ಹಳ್ಳೆಂ ಚಿಂತಪ್ ಚಡ್ ಜಾಲಾಂ. ಶಿಕ್ವಾಚೆರ್ ಆಸಕ್ತ್ ಉಣಿ ಜಾವ್ನ್ ಯುವ-ಅಪ್ರಾದ್ ಚಡ್ಲಾತ್!

ತಂತ್ರ-ಗ್ಯಾನ್ ಕೇಂದ್ರಿತ್ ಶಿಕ್ಪಾ, ಮುಖಾ-ಮುಖಿಂ(face-to-face) ಶಿಕ್ವಾಕ್ ಅನಿ ಸಂವಹನಾಕ್ ಪರ್ಯಾಯ್ ಖಂಡಿತ್ ನ್ಹಯ್ ಮ್ಹಣ್ ಸಬಾರ್ ಸಂಶೋದಕಾಂನಿ ಸ್ಪಶ್ಟ್ ಸಾಂಗ್ಲಾಂ. ಅಭಿಮ್ ಪ್ರೇಮ್‌ಜಿ ಫಾಂವ್ಲೇಶನ್, ಹಾಣಿಂ ಚಲಯಿಲ್ಲೇ ಎಕೇ ಸಮಿಕ್ ಪ್ರಕಾರ್, 'ಕೊವಿಡ್ ನಿರ್ದಂಧಾಂ' ವರ್ಟಿಂ ಭುರ್ಗ್ಯಾಂಚ್ಯಾ ಶಿಕ್ವಾಚೆರ್ ವ್ಹಡ್ ಧಕೊ ಬಸ್ಲಾ. 92% ಭುರ್ಗ್ಯಾಂನಿ ಭಾಸ್-

ಸಮರ್ತ್(Language skills) ಆನಿ 80% ಭುರ್ಗ್ಯಾಂನಿ ಲೆಕಾಂ-ಶಾಧಿ(mathematical skills) ಹೊಗ್ಡಾಯ್ಲ್ಯಾ ಧಾವೆಚ್ಯಾ ವಿದ್ಯಾರ್ಥಿಂಕ್ ಪಾಂಚ್ಯಾ ಕ್ಲಾಸಿಚೊ ಬೂಕ್ ವಾಚ್ಚಿ ಸಮರ್ತ್ ನಾ ಕಂಯ್! ಚೂಕಿವಣೆಂ ಬರಂವ್ಕ್, ವಾಚುಂಕ್, ಉಲಂವ್ಕ್ ಆನಿ ಸಾದಿಂ ಲೆಕಾಂ ಕರುಂಕ್ ಸಯ್ತ್ ತಾಂಕಾಂ ಕಳಾನಾ!

ಸಾಮಾನ್ಯ್ ಸಮರ್ತಿಚ್ಯಾ ಭುರ್ಗ್ಯಾಂಕ್‌ಚ್ ತಂತ್ರಗ್ಯಾನ್ ಆಧಾರಿತ್ ಶಿಕ್ಪಾ ಮತಿಕ್ ರಿಗಾನಾ. ತರ್, 'ವಿಶೇಶ್ ಸಮರ್ತಿ'ಚ್ಯಾ ಮ್ಹಳ್ಳಾರ್ ಮಾನಸಿಕ್ ಆನಿ ದೆಹಿಕ್ ಊಣ್ ಆಸ್ಚ್ಯಾ ಭುರ್ಗ್ಯಾಂಚಿ ಆನಿ ತಾಂಚ್ಯಾ ವ್ಹಡಿಲಾಂಚಿ ಪರಿಗತ್ ಕಶಿ ಆಸತ್? 'ವಿಶೇಶ್ ಶಾಲಾಂ'(Special Schools) ಬಂಧ್ ಜಾಲ್ಯಾಂತ್. 'ಪಿಡೆಸ್ಟ್' ಭುರ್ಗ್ಯಾಂಕ್ ಸಾಂಬಾಳ್ಚ್ಯಾ ತಾಂಚಿ ಜತನ್ ಘೆಂವ್ಚ್ಯಾ ವ್ಹಡಿಲಾಂಕ್ ಹಾಂವ್ ಚಿಪೆಂ ಉಕಲ್ತಾಂ!

ಸಬಾರ್ ಗರಿಬ್ ಭುರ್ಗ್ಯಾಂಕ್, ಇಸ್ಕೂಲಾಂತ್ ಮೆಳ್ತಾಲೆಂ ತೆಂ ದೊನ್ಪರಾಂಚೆಂ ಜೆವಣ್ ('ಬಿಸಿ ಊಟ') 'ದಿಸ್ಪಡ್ಲೊ ಗ್ರಾಸ್' ಜಾತಾಲೆಂ. ಇಸ್ಕೂಲ್ ತಾಂಕಾಂ ಭದ್ರತಿಯೇ ದಿತಾಲೆಂ. 'ದುಬ್ಯಾ-ದೆಶಾಂನಿ, ಗರ್ಟೆಚಿಂ ಖಾಣ್ ನಾಸ್ತಾಂ, ಕುಪೋಶಣಾ ವರ್ಟಿಂ 'ಹಾಡಾಂಚೊ ಗುಡ್' ಜಾಲ್ಲ್ಯಾಂಕ್ ಪೊಟ್‌ಭರ್ ಜೆಂವ್ಚೊ ಅವ್ಯಾಸ್‌ಯೇ ನಾ ಜಾಲಾ'- ಹಿ, ಬೋವ್ ವ್ಹಡ್ ಖಿಂತಿಚಿ ಸಂಗತ್ ಮ್ಹಣ್ತಾ UNESCO.

ಇಸ್ಕೂಲಾಂ, ಸಾಮಾಜಿಕ್ ಸಮಾನತಾ ಶಿಕ್ಂವ್ಚಿಂ ಥಳಾಂ. ಜಾತ್-ಭೆದ್, ಧರ್ಮ್-ಭೆದ್ ಆನಿ ದುಬ್ಯೊ-ಗ್ರೇಸ್ತ್ ಮ್ಹಳ್ಳೆ ಭೆದ್ ನಾಸ್ತಾಂ ಸಾಂಗಾತಾ ಶಿಕ್ವಾ ಆನಿ ಖೆಳ್ಚ್ಯಾ ಭುರ್ಗ್ಯಾಂ ಥಂಯ್ ಮನ್ಯಾಪಣ್ ಆನಿ ವಾಂಟುನ್ ಘೆಂವ್ಚೆ ಗೂಣ್ ಆಪಾಪಿಂಚ್ ವಾಡ್ತಾತ್. ಕೊರೊನಾ-ನಿರ್ದಂಧಾಂ ವರ್ಟಿಂ ಭುರ್ಗ್ಯಾಂ ಥಂಯ್ ಸೊಡ್‌ದೊಡ್ ನಾ ಜಾಲ್ಲ್ಯಾ ಸ್ವಾರ್ತ್, ವ್ಹಡ್‌ಪಣ್ ಆನಿ 'ಅಹಂಭಾವ್'(ego) ಭಿತರ್ ರಿಗ್ಲಾತ್. ದೆಶಾಚ್ಯಾ ಆನಿ ಸಮುದಾಯಾಂಚ್ಯಾ ಪುಡಾರಾಕ್ ವ್ಹಡ್ ಅಪಾಯ್ ಹಾಡ್ಚಿ ಸಂಗತ್ ಹಿ!

ಭಾರತಾಚೆಂ ಶಿಕ್ವಾ-ಶೆತ್ ಸಬಾರ್ ಸಮಸ್ಯಾಂಚೆಂ ಬಿಡಾರ್: ಸರ್ಕಾರಿ ಆನಿ ಖಾಸ್ಗಿ ಇಸ್ಕೂಲಾಂ, ಕೇಂದ್ರಿಯ್ ಆನಿ ರಾಜ್ಯ್ ಪಾರ್-ಕ್ರಮ್(Central and State

Syllabus), ಕಾಮಾಚಿ ಭದ್ರತಿ ನಾತ್‌ನಲ್ಲಿ ಶಿಕ್ಷಕಾಂ, ಶಿಕ್ಷಕಾಂಚೆಂ ಶೋಶಣ್, ಅಸಮಾನ್ ಪಾಗ್, ವೆಪಾರೀ ಶಿಕ್ಷಾ-ಸಂಸ್ಥೆ, ಲೇಕ್-ಮೀತ್ ನಾತ್‌ಲ್ಲೊ ಶುಲ್ಕ್(fees) ವಿದ್ಯಾರ್ಥಿಂಚೆರ್ ಆನಿ ವ್ಹಡಿಲಾಂಚೆರ್ ದಾಭ್- ಏಕ್-ದೋನ್‌ಗೀ? ಕೊವಿಡ್-ನಿರ್ದಂಧಾಂ ವರ್ಧಿಂ, ಹೆ ಸಮಸ್ಯೆ ವಿಸ್ತಾರ್ಲಾತ್ ಆನಿ ವಾಡ್ಲ್ಯಾತ್ ಮಾತ್ ನ್ಹಯ್ ಕೊರೊನಾ ಪ್ರಾಸ್ ಮಾರೆಕಾರ್ ಜಾಲ್ಯಾತ್! ಕಿತ್ಲೆಶಾ ಶಿಕ್ಷಕ್-ಶಿಕ್ಷಕಿಂನಿ ಆಪ್ಲೆಂ ಕಾಮ್ ಹೊಗ್ಡಾಯ್ಲಾಂ ಆನಿ ಶಿಕ್ಷಾ-ಶೆತಾಕ್ ಆದೇವ್ನ್‌ಚ್ ಮಾಗ್ಲಾ!

ಕೃಶಿ-ಪ್ರಧಾನ್ ಆಮ್ಚ್ಯಾ ದೆಶಾಂತ್, ಇಸ್ಕೊಲಾಂ ಬಂದ್ ಪಡ್ಲಿಂ ತರ್, ವ್ಹಡಿಲಾಂ ಆಪ್ಲ್ಯಾ ಭುರ್ಗ್ಯಾಂಕ್ ಕೃಶಿ-ವಾವ್ರಾಕ್ ಆನಿ ಕೂಲಿಚ್ಯಾ ಕಾಮಾಕ್ ಧಾಡ್ತಾತ್! 'ಸ್ಕೂಲಿನಿಂದ ಕೂಲಿಗಿ' ಆತಾಂ ಸದಾಂಚಿ ಸಂಗತ್! ಕಿತ್ಲೆಶಿಂ ಭುರ್ಗಿಂ 'ಆಡವ್-ಕಾಮೆಲಿ'(Bonded Labour) ಜಾಲ್ಯಾಂತ್. ಭುರ್ಗ್ಯಾಂಚ್ಯಾ ಹಕ್ಕಾಂಚೊ ಸಂವಾರ್, ವ್ಹಡ್ ಸಂಗತ್‌ಚ್ ನ್ಹಯ್! ಗರಿಬ್, ದಲಿತ್ ಚಲಿಯಾಂಚಿ ಪರಿಗತ್, ಹಾಂವೆಂ ವಿವರುಂಚೆ ಪ್ರಾಸ್ ವಾಚ್ಪ್ಯಾಂನಿ ಚಿಂತುನ್ ಸಮ್ಜೊಂಚಿ ಬರಿ.

"ಆಮ್ಚ್ಯಾ ರಾಜ್ಯಾಂತ್, 'ಬಾಳ್-ಕಾಜಾರಾಂ' ಆನಿ 'ಬಾಳ್-ಕಾಮೆಲಿ' ಚಡ್ಲ್ಯಾಂತ್. ಭುರ್ಗ್ಯಾಂ ಥಂಯ್ ಸಾಮಾಜಿಕ್-ಶಾಧಿ ಮಾಯಾಗ್ ಜಾತಾತ್. ದೆಕುನ್, ತಡವ್ ಕರಿನಾಸ್ತಾಂ ಶಾಳಾಂ ಆರಂಭ್ ಕರಾ" ಮ್ಹಣ್ ಡೊ ದೇವಿ ಪ್ರಸಾದ್ ಶೆಟ್ಟಿ ಸಮಿತಿನ್ ಶಿಫಾರಸ್ ಕರ್ನ್ ಮಯ್ನೊ ಏಕ್ ಉತರ್ಲೊ! ಆಪ್ಲೆಂಚ್ ರಚ್‌ಲ್ಲ್ಯಾ ತಜ್ಜ್-ಸಮಿತೆಚಿ ವರ್ದಿ ಸರ್ಕಾರಾನ್ ಕೊನ್ಯಾಕ್ ಕಿತ್ಯಾಕ್ ಉಡಯ್ಲಾ?? ಹೆಂ ಏಕ್ ನವಾಲ್‌ಚ್ ನ್ಹಯ್ಲೆ?

ಎದೊಳ್‌ಚ್ ಆಮ್ಚ್ಯಾ ಭುರ್ಗ್ಯಾಂನಿ, ಆಪ್ಲ್ಯಾ ಶಿಕ್ಷಾ-ಜಿಣ್ಯೆಚಿಂ ಆಮೊಲಿಕ್ ದೋನ್ ವರಾಂ

ಹೊಗ್ಡಾಯ್ಲ್ಯಾಂತ್, ಶಿಕ್ಷಕ್/ಶಿಕ್ಷಕಿಂ ಬೆಕಾರ್ ಜಾಲ್ಯಾಂತ್, ವ್ಹಡಿಲಾಂಚೆರ್ ನವಿಂ ವೊಜಿಂ ಚಡಯ್ಲ್ಯಾಂತ್, ಶಾಳಾಂಚಿಂ ವತಾರಾಂ(Campus) 'ಸ್ಮಶಾನ್' ಜಾಲ್ಯಾಂತ್, ಮಾಧ್ಯಮಾಂ, 'ಕೊರೊನಾಚಿಂ ನವಿಂ ಲಾರಾಂ' ಯೆತಾತ್ ಮ್ಹಣ್ ಭೆಶ್ಪಾಯ್ತಾತ್ ಆನಿ ಲೋಕ್ ಖಿಂಚ್ಯೆಂ ಸತ್ ಆನಿ ಖಿಂಚ್ಯೆಂ ಫಟ್ ಮ್ಹಣ್ ಸಮ್ಜನಾಸ್ತಾಂ 'ಕಾಲುಬುಲೊ' ಜಾಲಾ! ತರೀ, 'ಕದಳ್ ಉದ್ಯಾಂತ್ ಮಾಸ್ಕಿ ಧರುಂಕ್ ಜಾಣಾ ಆಸ್ಚ್ಯಾ' ಆಮ್ಚ್ಯಾ ರಾಜ್-ಕಾರ್ಪಾರಾಂಕ್, ಅಧಿಕಾರಿಂಕ್ ಆನಿ ವಯ್ಜಕೀಯ್ ವೆಪಾರಿಂಕ್ 'ಕೊವಿಡ್' ದುಡು ಕರ್ಚಿ ಸುಲಭ್ ವಾಟ್ ಜಾಲ್ಯಾ.

'ಕೊವಿಡ್' ಪ್ರಾಸ್ ಮಾರೆಕಾರ್, ಭಿರಾಂಕುಳ್ ಆನಿ ವೊಸ್ಯಾಚಿ ಕೊವಿಡಾಚಿ ಪರಿಣಾಮ್! ಪುಣ್ ಹಾಂಚೆ ಪ್ರಾಸ್ ಭಿರಾಂಕುಳ್ ಆಮ್ಚಿ ಸರ್ಕಾರಿ ವೆವಸ್ತಾ! ಬರೆಂ ಆಡಳ್ತೆಂ(Good Governance) ಮ್ಹಳಾರ್ ಕಿಶೆಂ ಮ್ಹಣ್ ಕಳಿತ್‌ಚ್ ನಾತ್‌ಲ್ಲ್ಯಾಂಕ್ ಆಮಿಚ್ ನ್ಹಯ್‌ಗೀ ವಿಂಚ್‌ಲ್ಲೆ?? ಆತಾಂ, ಆಮ್ಚ್ಯಾ ಮಾತ್ಯಾರ್ ಆಮ್ಚೆ ಹಾತ್!

ಸಂಸ್ಕೃತ್ ಮುಳಾಚೊ ಏಕ್ 'ಸುಭಾಷಿತ' ಅಸೊ ಆಸಾ:

ಆವಯ್‌ಚ್ ಆಪ್ಲ್ಯಾ ಭುರ್ಗ್ಯಾಂಕ್ ಜಿವೆಶಿಂ ಮಾರಿತ್ ತರ್... ಸೆಂವ್ಚೆಂ ಪೊಸ್ಲೆಂಚ್ ವೀಕ್ ಜಾಯ್ ತರ್... ರಕ್ಟಣ್ ಕರಿಚಿ ಜಾಲ್ಲೊ ರಾಯ್(ಸರ್ಕಾರ್)ಚ್ ಅನ್ಯಾಯ್ ಕರಿತ್ ತರ್...

ಕೊಣಾ ಥಾವ್ನ್ ಆನಿ ಕಶೆಂ ಆಮ್ಕಾಂ ರಕ್ಟಣ್ ಮೆಳಾತ್?

'ಕೊವಿಡ್-19' ಥಾವ್ನ್ ಸುಟ್ಕಾ ಮೆಳ್ಚ್ಯಾರೀ, 'ಸರ್ಕಾರಿ ಕೊವಿಡ್' ಥಾವ್ನ್ ಸದ್ಯಾಕ್ ಬಚಾವಿ ನಾ!!



ಜಿ. 49. ಸಕೆರ್

ಖಿಂಚ್ಯಾಯೀ ಕಾರ್ಯಾಂ-ಸೊಬಾಣಾಂಕ್, ಯಾತ್ರಿಕ್ ಪಯ್ಲಾಂಕ್ ಯಾ ಏರ್‌ಪೋರ್ಟಾಕ್ ಸುರಕ್ಷಿತ್ ಪಾವೊಂಕ್
Toyota Innova Crysta & Toyota Etios (Sedan)
 ಕಾರಾಂ ಆಮ್ಚೆ ಲಾಗಿಂ ಭಾಡ್ಯಾಕ್ ಮೆಳ್ತಾತ್.
 ಸಂಪರ್ಕ್ ಕರಾ:
 ರೊನಾಲ್ಡ್ ಪಿಂಟೊ: 9481034901
 9743081381




ಕೊವಿಡ್ ಆನಿ ಶಿಕ್ಷಣ

‘ಸಕ್ಕಡ್ ಸಾಂಗಾತಾ ಮೆಳ್ಳಾಂ, ಆಮ್ಚೊ ಎಕ್ವಟ್ ವಾಡವ್ಯಾಂ’ ಹೊ ಜಾವ್ನಾಸಾ ಆಮ್ಚೊ ಧ್ಯೇಯ್ ವಾಕ್ಯ್. ಪುಣ್ ಆತಾಂ ‘ಸಕ್ಕಡ್ ಪಯ್ಸ್ ಪಯ್ಸ್ ರಾವ್ಯಾಂ, ಚತ್ರಾಯ್ ಕರ್ಯಾಂ, ಕೊರೊನಾ ಪಿಡೆಕ್ ಧಾಂವ್ಡಾವ್ಯಾಂ’ ಮ್ಹಳ್ಳೆಂ ಚಿಂತಪ್ ದಿಸಾನ್ ದೀಸ್ ಬಳ್ ಜಾವ್ನ್ ಯೆತಾ. ಸಂಸಾರಾಚಿ ಪರಿಗತ್ ಹ್ಯಾ ಕೊರೊನಾ ಪಿಡೆ ವರ್ವಿಂ ಅಧೋಗತಿಕ್ ಪಾವ್ಲ್ಯಾ ಮ್ಹಣ್ಣಾಂತ್ ದುಬಾವ್ ನಾ. ದೊಳ್ಯಾಂಕ್ ದಿಸಾನಾತ್ಲ್ಯಾ ಲ್ಹಾನಾಂತ್ಲೊ ಲ್ಹಾನ್ ಜಿವಿ, ‘ಕೊರೊನಾ ವೈರಸಾನ್’ ಸಗ್ಳೊ ಸಂಸಾರ್ ಹಾಲವ್ನ್ ದವರ್ಲೊ. ಆಮ್ಚ್ಯಾ ದೆಶಾಂತ್ಯೀ ಹಿ ಪಿಡಾ ದುಬ್ಯೊ-ಗ್ರೇಸ್ತ್ ಮ್ಹಳ್ಳೊ ಭೆದ್ ನಾಸ್ತಾನಾ ಆಯ್ಲಿ. ಭಿರಾಂಕುಳ್ ರಿಶಿನ್ ವಿಸ್ತಾರ್ಲಿ. ಚಡಾವತ್ ಪಿಡೆಸ್ತಾಂಕ್ ಸಕಾಲಿಕ್ ಚಿಕಿತ್ಸಾ ಲಾಬಾನಾತ್ಲೆ ವರ್ವಿಂ, ಒಕ್ಸಿಜನ್ ಅಭಾವಾ ವರ್ವಿಂ, ಆಸ್ಪತ್ರ್ಯಾಂನಿ ಬೆಡ್ಡಾಂ ನಾಸ್ತಾನಾ ಸಬಾರ್ ಲೋಕ್ ಮೆಲೊ. ಹಿ ಪಿಡಾ ಯೇನಾತ್ಲೆ ಪರಿಂ ವ್ಯಾಕ್ಸಿನ್ ಸೊದುನ್ ಕಾಡ್ಲೆಂ ತರೀ, ಲೋಕಾಕ್ ಮೆಳೊಂಕ್ ನಾ.

ಕೊವಿಡ್-19 ಪಿಡಾ ಮಾರೆಕಾರ್ ರಿಶಿನ್ ವಿಸ್ತಾರೊನ್ ವೆಚೆಂ ಆಡಾಂವ್ಚ್ಯಾ ಶೆವೊಟಾನ್ 2020 ಮಾರ್ಚ್ ಮಯ್ಚ್ಯಾಂತ್ ಆಮ್ಚ್ಯಾ ದೆಶಾಂತ್ ಲೊಕ್‌ಡಾವ್ನ್ ಜಾರಿಯೆಕ್ ಹಾಡ್ಲೆಂ. ಭಲಾಯ್ಕಿ ಸಂಸ್ಥೆ ಸೊಡ್ನ್ ಹೆರ್ ಸರ್ವ್ ವೆವಹಾರ್ ಆನಿ ಉತ್ತಾದಕ್ ಸಂಸ್ಥೆ ಬಂದ್ ಪಡ್ಲೆ. ಸಾಂಗಾತಾಚ್ ಶಿಕ್ಷಣ್ ಸಂಸ್ಥೆಯೀ ಬಂದ್ ಜಾಲೆ. ಸುಮಾರ್ ದೋನ್ ಮಯ್ಚ್ಯಾಂ ಉಪ್ರಾಂತ್ ವೆವಹಾರ್ ಚಾಲೂ ಜಾಲೆ ತರೀ ಶಿಕ್ಷಣ್ ಸಂಸ್ಥೆ ಬಂದ್‌ಚ್ ಉಲ್ಲೆ. ಲೋಕ್ ಕಾಮ್ ನಾಸ್ತಾನಾ, ಪೊಟಾಕ್ ನಾಸ್ತಾನಾ ಕಶ್ಟಾಲೊ. ಸಬಾರಾಂನಿ ಕಾಮಾಂ ಹೊಗ್ಡಾಯ್ಲಿಂ. ಇಸ್ಕೂಲಾಕ್ ವೆಚೆಂ ಭುರ್ಗಿಂ ಘರಾಚ್ ಉರ್ಲಿಂ. 2020 ಸಪ್ಟೆಂಬರಾಚ್ಯಾ 1 ತಾರ್ಕೆ ಥಾವ್ನ್ ನವೆಂಬ್ರಾಚ್ಯಾ 14 ತಾರ್ಕೆ ಭಿತರ್ ಹಂತಾ-ಹಂತಾರ್ ಶಿಕ್ಷಣ್ ಸಂಸ್ಥೆ ಉಗ್ತೆ ಕರುಂಕ್ ಕೇಂದ್ರ್ ಸರ್ಕಾರಾನ್ ಅಪೇಕ್ಯಾ ಕೆಲ್ಲಿ ತರೀ, ರಾಜ್ಯ್ ಸರ್ಕಾರಾನ್ ಕಾನ್ ಹಾಲಂವ್ಕ್ ನಾಂತ್. ಕಿತ್ಯಾಕ್ ಮ್ಹಳ್ಳಾರ್ ಹಿ ಸಾಂಕ್ರಾಮಿಕ್ ಪಿಡಾ ಭುರ್ಗಾಂ ಥಂಯ್ ಎಕಾಮೆಕಾಕ್ ವಿಸ್ತಾರೊನ್ ವೆಚ್ಯಾಂತ್ ಜೆರಾಲೆ ರಿಶಿನ್ ಇಸ್ಕೂಲಾಂಚೊ ಪಾತ್ರ್ ವ್ಹಡ್. ಜಾಯ್ತಿಂ ಭುರ್ಗಿಂ ಹಿ ಪಿಡಾ ಇಸ್ಕೂಲಾಂ ಥಾವ್ನ್ ಆಪ್ಲ್ಯಾ ಘರ್ವ್ಣಾಂಕ್ ದೀಂವ್ಕ್



ಡಾ. ಲಾಸಿ ಮೂರಾಸ್

ಸಕ್ತಾತ್. ಶಿಕ್ಷಾ ಸಂಸ್ಥೆ ಉಗ್ತೆ ಕೆಲ್ಯಾರ್ ಕೊವಿಡ್-19 ಸಮುದಾಯಾಂತ್ ಚಡೊಂಕ್ ವಿದ್ಯಾರ್ಥಿ ಕಾರಣ್ ಜಾವ್ತಾ.

ಕ್ರಮೇಣ್ ದಸೆಂಬರ್ ಮಯ್ಚ್ಯಾಂತ್ ಹ್ಯಾ ಪಿಡೆಚೊ ಪ್ರಭಾವ್ ಇಲ್ಲೊ ಉಣೊ ಜಾಲೊ ಮ್ಹಣ್ ಬೊಗ್ಲೆಂ. ಶಿಕ್ಷಣ್ ಸಂಸ್ಥಾಂಚ್ಯಾ ವ್ಹಡಿಲಾಂನಿ ಭುರ್ಗಾಂಚಿ ಆನಿ ವ್ಹಡಿಲಾಂಚಿ ಬರ್ವಿಂನಿಶಿಂ ಪರ್ವ್ನಿ ಘೆವ್ನ್, ಸ್ವಖುಶೆನ್ ಆಪ್ಲ್ಯಾ ಶಿಕ್ಷಕಾಂ ಲಾಗಿಂ ವಚುನ್ ತಾಂಚೆಂ ಮಾರ್ಗದರ್ಶನ್ ಘೆಂವ್ಚೆಂ, ಶಿಕ್ಷಾ ಸಮಸ್ತೆ ಪರಿಹಾರ್ ಕರ್ಚೆ, ಭುರ್ಗಾಂನಿ, ಶಿಕ್ಷಕಾಂನಿ ಆನಿ ಸಿಬಂದೆನ್ ಮಾಸ್ಕ್ ವಾಪರ್ವಿಂ, ಸಾಮಾಜಿಕ್ ಅಂತರ್ ಪಾಳ್ವಿಂ, ಸ್ಯಾನಿಟಾಯ್ಸರ್ ಉಪ್ಯೋಗ್ ಕರ್ವಿಂ, ತವಳ್ ತವಳ್ ಹಾತ್ ಧುಂವ್ಚೆ ಇತ್ಯಾದಿ ಭಲಾಯ್ಕಿ ನಿಯಮಾಂ ಸವೆಂ 2021 ಜನೆರಾಂತ್ ಪಾಂಚ್ವ್ಯಾ ಕ್ಲಾಸಿ ವಯ್ಲ್ಯಾ ಭುರ್ಗಾಂಕ್ ಹಂತಾ-ಹಂತಾರ್ ಶಿಕ್ಷಣ್ ಸಂಸ್ಥೆ ಉಗಡ್ಲೆ. ಪಾಂಚ್ವ್ಯಾ ಕ್ಲಾಸಿ ವಯ್ಲ್ಯಾ ಭುರ್ಗಾಂಕ್ ಇಸ್ಕೂಲಾಕ್ ವೆಚೆಂ ಭಾಗ್ ಲಾಭೆಂ ತರೀ, ಪರ್ಯಾನ್ ಕೊವಿಡ್ ಪಿಡೆಚೆಂ ದುಸ್ರೆಂ ಲಾರ್ ಉಟ್ಲೆಂ. ಹ್ಯಾಚ್ ಎಪ್ರಿಲ್ ಮಯ್ಚ್ಯಾ ಥಾವ್ನ್ ಸರ್ಕಾರಾನ್ ಪರ್ಯಾನ್ ಲೊಕ್‌ಡಾವ್ನ್ ಘೋಶಿತೆ ಕೆಲೆಂ. ವೆಪಾರ್-ವಯ್ವಾಟ್ ಚಾಲೂ ಉರ್ಲೆ ತರೀ, ಶಿಕ್ಷಣ್ ಸಂಸ್ಥೆ ಆಜೂನ್ ಪರ್ಯಾಂತ್ ಬಂದ್‌ಚ್ ಆಸಾತ್. ಜುಲಾಯ್ಚ್ಯಾ 26 ತಾರ್ಕೆ ಥಾವ್ನ್ ಪದ್ವಿ ಶಿಕ್ಷಾ ವಿದ್ಯಾರ್ಥಿಂಕ್ ಮಾತ್ರ್ ಕೊಲೆಜಿಕ್ ವೆಚೊ ಅವ್ಕಾಸ್ ಲಾಬ್ಲೊ ತರೀ, ಪಿಡಾ ಚಡಾತ್ ವೆತಾ ಜಾಲ್ಲ್ಯಾನ್ ತೆಯೀ ಬಂಧ್ ಜಾಂವ್ಚಾರ್ ಆಸಾತ್. ಹೆ ಪಿಡೆಚೊ ಸಮಸೊ ಆನಿಕೀ ವಾಡೊನ್‌ಚ್ ಆಸಾ.

ಇಸ್ಕೂಲಾಂ ಧಾಂಪ್ಲ್ಯಾರೀ ಶಿಕ್ಷಕಾ ಡಿಜಿಟಲ್ ಸಾದನಾ ವರ್ವಿಂ ‘ಓನ್‌ಲಾಯ್ಸ್’ ರುಪಾರ್ ಘರಾಂನಿಚ್ ಚಲ್ತಾ. ಭುರ್ಗಿಂ ಘರಾಚ್ ಆಸ್‌ಲ್ಲೆ ವರ್ವಿಂ ಶಿಕ್ಷಿ ವ್ಹಡಿಲಾಂಕ್ ಭುರ್ಗಾಂ ಪಾಟ್ಲ್ಯಾನ್ ರಾವೊಂಕ್ ಸಲೀಸ್ ಜಾತಾ. ತಾಂಕಾಂ ಇಸ್ಕೂಲಾಕ್ ತಯಾರ್ ಕರ್ವಿಂ ಉತ್ತಾ ಜಾಲ್ಲ್ಯಾನ್

ವೇಳೆ ಮೆಳ್ತಾ. ಥೊಡ್ಯಾ ಭುರ್ಗ್ಯಾಂಕ್ ಘರಾಚ್ ಕ್ಲಾಸ್ ಚೆಲ್ತಾನಾ ಚಡ್ ಸಂತೊಸ್ ಜಾಯ್. ಕ್ಲಾಸಿಚ್ಯಾ ಕುಡಾ ಭಿತರ್ ಆಸ್ಲೇ ಪ್ರಾಸ್ ಚಡ್ ಏಕಾಗ್ರತಾ ಮೆಳ್ತಾ. ಮತ್ ಶಿಕ್ಪಾ ಕೇಂದ್ರಿತ್ ಜಾತಾ ಮ್ಹಳ್ಳಿ ಅಭಿಪ್ರಾಯ್ ಥೊಡ್ಯಾಂಚಿ ಆಸಾ. ತ್ಯಾ ಭಾಯ್ರ್ ಸಮ್ಜೊಂಕ್ ಕಶ್ ಆಸ್ಚೊ ವಿಶಯ್ ಪರ್ತ್ಯಾನ್ ಪರ್ತ್ಯಾನ್ ಪಳೆವ್ನ್ ಸವ್ಜವ್ಯತಾ. ಇಸ್ಕೂಲಾಂನಿ ಶಿಕ್ಯಕಾಂ ಪಾಟ್ಲಾನ್ ರಾವ್ತಾತ್ ಮ್ಹಳ್ಳಿಯೀ ಪರ್ತ್ಯಾ ನಾ. ಸಕಾಳಿಂ ವೆಗ್ಗಿಂ ಉಟ್ಪಿ ಗರ್ಜ್ ನಾ. ಇಸ್ಕೂಲಾಚಿ ಶಿಸ್ತ್ ಪಾಳಿಜೆ ಮ್ಹಣ್ ನಾ. ಟ್ಯುಶನ್ ಕ್ಲಾಸಿಯೀ ನಾಂತ್.

ಪುಣ್ ಭುರ್ಗಿ ಘರಾಚ್ ಆಸ್ಲೇ ವರ್ವಿಂ ತಾಂಕಾಂ ಸಾಂಬಾಳುಂಕ್ ಜಾಯ್ತ್ಯಾ ವ್ಹಡಿಲಾಂಕ್ ತ್ರಾಸ್ ಲಾಗ್ತಾತ್. ತೆಂಯೀ ತಿಂ ಭಾಯ್ರ್ ಕಾಮಾಕ್ ವಚುನ್ ಭುರ್ಗಿಂ ಘರಾಚ್ ಉರ್ವಿಂ ತರ್, ತಾಂಚ್ಯಾ ನಡ್ವ್ಯಾಂತ್ ಸಮಸ್ತೆ ಯೆವ್ಯೆತಾ. ನಾಕಾರಿ, ನಾಪಸಂದ್ ಆನಿ ಅಪಾಯಾಚ್ಯೊ ಸವಯೊ ಆಪ್ಣಾಂವ್ಚಿ ಸಾಧ್ಯತಾ ಆಸ್ತೆತಾ. ತೀನ್ ವರಾಂಚ್ಯಾಕೀ ಚಡ್ ಟಿವಿ, ಕಂಪ್ಯೂಟರ್, ಮೊಬಾಯಿಲ್ಲಾಂ ಪಳಯಿಲ್ಲೇ ವರ್ವಿಂ ಪಾಟ್ ದೂಕ್, ದೊಳೆ ದೂಕ್, ತಕ್ಲಿ ಫಡಾಫಡ್ ಇತ್ಯಾದಿ ಭಲಾಯ್ಕೆಚೆ ಸಮಸ್ತೆ ಯೇಂವ್ಕ್ ಪುರೊ. ಹಳ್ಳೆಂತ್ಲ್ಯಾ ಸಬಾರ್ ಭುರ್ಗ್ಯಾಂಕ್ ಒನ್‌ಲಾಯ್ನ್ ಶಿಕ್ಪಾಚೊ ಅವ್ಕಾಸ್ ಮೆಳ್ಳೊಚ್ ಕಶ್ ಥೊಡ್ಯಾ ಹಳ್ಳೆಂನಿ ಶಿಕ್ಯಕ್ ಘರಾಂನಿಚ್ ವಚುನ್ ವ ಲಾಗ್ತಾ ಥೊಡ್ಯಾ ಭುರ್ಗ್ಯಾಂಕ್ ಸಾಂಗಾತಾ ಹಾಡ್ನ್ ಶಿಕಯ್ತಾಲೆ. ಕ್ರಮೇಣ್ ಸರ್ಕಾರಾನ್ ಹೆಂಚ್ 'ವಿದ್ಯಾಗಮ' ಯೋಜನ್ ಮ್ಹಳ್ಳ್ಯಾ ನಾಂವಾಖಾಲ್ ಸರ್ವ್ ಶಿಕ್ಯಕಾಂನಿ ಘರಾಂನಿ ವ ಅವ್ಕಾಸ್ ಮೆಳ್‌ಲ್ಲೇ ಕಡೆ ಶಿಕಯ್ಚೆ ಮ್ಹಣೊನ್ ಉಲೊ ದಿಲೊ. ಹೆಂ ಯೋಜನ್ ಥೊಡ್ಯಾ ಕಾಳಾಕ್ ಪ್ರಯೋಜನಾಕ್ ಪಡ್ಲೆಂ ತರೀ, ಶಿಕ್ಯಕಾಂಕಯೀ ಹಿ ಪಿಡಾ ಆಯ್ಲಿ ಆನಿ ಹೆಂ ಯೋಜನ್ ರದ್ದ್ ಕೆಲೆಂ.

ಸಬಾರ್ ಭುರ್ಗ್ಯಾಂ ಲಾಗಿಂ 'ಸೆಲ್‌ಫೊನಾಂ' ನಾತ್‌ಲ್ಲಿಂ ಆನಿ ಹಳ್ಳೆಂನಿ ಆಸ್ಚಾರೀ ಚಾರ್ಜ್ ಕರುಂಕ್ ಕರೆಂಟ್ ಆಸಾನಾ. ಥೊಡೆ ಕಡೆನ್ ಇಂಟರ್‌ನೆಟ್‌ಯೀ ಸಮಾ ಲಾಗಾನಾ. ಸಬಾರ್ ವ್ಹಡಿಲಾಂ ಆಪ್ಲಿಂ ಭುರ್ಗಿಂ ಶಿಕ್ಯಣ್ ಜೊಡ್ತಾತ್ ವ ನಾ ವ ಹೆರ್ ಕಿತೆಂ ಕರ್ತಾತ್ ಮ್ಹಳ್ಳೆಂ ನೆಣಾಂತ್ ಜಾಲ್ಲೇ ವರ್ವಿಂ ಥೊಡಿಂ ಭುರ್ಗಿಂ ಶಿಕ್ಪಾ ನಿಬಾನ್ ಮೊಬಾಯಿಚಿರ್ ಹೆರ್ ಕಿತೆಂ ಪಳೆವ್ನ್ ಆಸ್ತಾತ್. ಸರ್ಕಾರಿ ಇಸ್ಕೂಲಾಚ್ಯಾ ಭುರ್ಗ್ಯಾಂಕ್ ದೂಧ್, ದೊನ್ವಾರಾಂಚೆಂ ಜೆವಾಣ್ (ಬಿಸಿಊಟ) ಮೆಳ್ತಾಲೆಂ. ಪುಣ್ ಆತಾಂ ತೆಂ ಮೆಳಾನಾ. ಚಡಾವತ್ ಶಿಕ್ಯಕಾಂ ತಿ

ವೊರ್ವಿ ಭುರ್ಗ್ಯಾಂಚ್ಯಾ ಕುಟ್ಮಾಕ್ ಪಾವಿತ್ ಕರ್ತಾತ್ ತರೀ, ತಿ ಕಿತ್ಲಾ ಭುರ್ಗ್ಯಾಂಕ್ ಮೆಳ್ತಾ ಮ್ಹಳ್ಳೆಂ ಸಾಂಗೊಂಕ್ ಜಾಯ್. ದೆಕುನ್, ಥೊಡ್ಯಾ ಭುರ್ಗ್ಯಾಂಕ್ ಜೆವಾಣ್, ಪೌಶ್ಟಿಕ್ ಖಾಣ್ ಮೆಳಾನಾಸ್ತಾನಾ ಖಾಣಾಚೊ ತರ್ವರ್ ತರ್, ಅನ್ಕೂಲ್‌ವಂತ್ ಭುರ್ಗಿಂ ಘರಾಚ್ ಆಸ್‌ಲ್ಲೇ ವರ್ವಿಂ, ಲೆಕಾವರ್ತ್ ಖಾಣಾಂ ಖಾವ್ನ್, ಕೃತಕ್ ಖಾಣಾಂ ಸೆವ್ನ್ ಮೊಟಾಯ್ ಆಪ್ಣಾಯಿಲ್ಲಿ ಆಸಾ ಮಾತ್ ನ್ಹಯ್ ಭಲಾಯ್ಕಿ ಹೊಗ್ಡಾಯಿಲ್ಲಿಯೀ ಆಸಾ.

ಇಸ್ಕೂಲಾಂನಿ ಶಿಕ್ಯಕಾಂ ಸಂಗಿಂ ವ್ಯಾಯಾಮ್, ಖೆಳ್, ಸಾಂಸ್ಕೃತಿಕ ಚಟುವಟಿಕೊ ಆಸೊನ್ ಭಲಾಯ್ಕಿ, ವಾಡಾವಳ್ ಆಸ್ತಾಲಿ. ಇಶ್ಟಾಗತ್, ಎಕ್ವಿಟ್, ಸೆವಾ ಮನೋಭಾವ್ ಆನಿ ಎಕಾಚ್ ಪ್ರಾಯೆಚಿಂ ಜಾವ್ನ್‌ಲ್ಲೇ ವರ್ವಿಂ ಎಕಾ ಕಾಳ್ಜಾಚಿಂ, ಎಕಾ ಮನಾಚಿಂ ಜಾಂವ್ನ್ ಎಕಾ ಕುಟ್ಮಾ ಪರಿಂ ಆಸ್ತಾಲಿಂ. ಬರಿಂ ಮೌಲ್ಯಾಂ ಲಾಬ್ತಾಲಿಂ. ಆತಾಂ ಎಕ್ಸರ್‌ಪಣ್ ಆನಿ ಆಳ್ವಾಯ್ ಭರ್ಲ್ಯಾ ವ್ಯಾಯಾಮ್ ನಾತ್‌ಲ್ಲೇ ವರ್ವಿಂ ಭುರ್ಗ್ಯಾಂಚ್ಯಾ ಮತಿಚೆರ್ ಆನಿ ಕುಡಿಚೆರ್ ವಾಯ್ ಪರಿಣಾಮ್ ಪಡ್ಲಾ. ಇಸ್ಕೂಲಾಂನಿ ವಿದ್ಯಾರ್ಥಿಂಕ್ ಶಿಕಪ್ ಆನಿ ಸಮ್ಜಣ್ ಸವೆಂ ತಾಂಚೆ ಶಿಕ್ಪಾಚೆ ಸಮಸ್ತೆ ಪಯ್ಸ್ ಕರುಂಕ್, ಪಾಟಿಂ ಉರ್‌ಲ್ಲ್ಯಾ ಭುರ್ಗ್ಯಾಂಕ್ ಮುಕಾರ್ ಹಾಡುಂಕ್ ಪ್ರೇತನ್ ಚೆಲ್ತಾಲೆಂ.

ಕೊವಿಡ್-19 ಪಿಡೆನ್ ಪಾಟ್ಲ್ಯಾ ವರ್ವಾಂನಿ ಕೆಲ್ಲೊ ಹುತಾವಳಿ ಕರ್ಣಿ. ಸಗ್ಳ್ಯಾ ಸಂಸಾರಾರ್ 40 ಲಾಕಾಂಚ್ಯಾಕೀ ಚಡ್ ಲೋಕ್ ಮೆಲಾ. ಆಮ್ಚ್ಯಾ ದೆಶಾಂತ್‌ಯೀ ಚಾರ್ ಲಾಕಾಂ ವಯ್ ಲೋಕ್ ಮೆಲಾ. ಹಾಚೊ ಸಂಕೊ ಅನಧಿಕೃತ್ ಧರಾನ್ ಚಡ್ ಆಸೊಂಕೀ ಪುರೊ. ಹಿ ಪಿಡಾ ಥೊಡ್ಯಾ ಮಟ್ಪಾರ್ ಯೇನಾತ್‌ಲ್ಲೇ ಪರಿಂ ಆಡಾಂವ್ಕ್ ವ್ಯಾಕ್ಸೀನ್ ಆಸಾ ತರೀ, ತೆಂ ಸರ್ವಾಂಕ್ ಮೆಳೊಂಕ್ ನಾ. ಕೊವಿಡ್-19 ದುಸ್ರೆಂ ಲಾರ್ ಸಂಪ್ಣ್ಯಾ ಪಯ್ಲೆಂಚ್ ತಿಸ್ರೆಂ ಲಾರ್‌ಯೀ ಆಯ್ಲಾಂ ಮ್ಹಳ್ಳಿ ಖಬಾರ್ ಆಮ್ಕಾಂ ಆಕಾಂತ್ ಉಟಯ್ತಾ. ತರಿಪುಣ್ ಭಿಯೆಂವ್ಚಿ ಗರ್ಜ್ ನಾ. ಸರ್ವಾಂನಿ ವ್ಯಾಕ್ಸೀನ್ ಕಾಣ್ಲೆಂವ್ಚೆಂ, ಸಾಮಾಜಿಕ್ ಅಂತರ್ ಪಾಳ್ಚೊ, ನಿತಳಾಯ್ ಸಾಂಬಾಳ್ಚಿ, ಮಾಸ್ಕ್ ವಾಪರ್ಚೆಂ, ಸ್ಯಾನಿಟೈಸರ್ ಉಪ್ಯೋಗ್ ಕರ್ಚೆಂ, ಗಮ್ತಾಂ, ಪಾರ್ಶಿ ಉಣ್ಯೊ ಕರ್ಚೊ ಇತ್ಯಾದಿ ನೆಮಾಂ ಪಾಳುನ್ ಕೊರೊನಾಕ್ ಧಾಂವ್ಡಾಂವ್ಕಾಂ. ಹ್ಯಾ ನವ್ಯಾ ಶಿಕ್ಪಾ ಪರಿಸರಾಂತ್ ಭುರ್ಗ್ಯಾಂಚ್ಯಾ ಶಿಕ್ಪಾಕ್ ಪಾಟಿಂಬೊ ದಿಂವ್ಕಾಂ.



ಚಿಕನ್ ವ ಮಟನ್ ಬಿರಿಯಾನಿ

ಜಾಯ್ ಪಡ್ಚೊ ವಸ್ತು: 1 ಕಿಲೊ ಬಾಸ್ಮತಿ ತಾಂದುಳ್, 1 ಕಿಲೊ ಕುಂಕ್ವಾ ಮಾಸ್. 5 ಪಿಯಾವ್ ಪಾತಳ್ ಶಿಂದುನ್, ಕುರುರಿತ್ ಭಾಜುನ್ ದವರ್.

ಆಳೆನಾಕ್: 7-8 ಸುಕ್ಯೊ ಮಿರಾಂಗೊ, 1 ಮೆಜಾ ಕುಲೆರ್ ಕಸ್ಕೊ, 1 ಮೆಜಾ ಕುಲೆರ್ ಕನ್ನಿರ್, 1 ಚಾಚಿಂ ಕುಲೆರ್ ಸಾಸಾಂವ್, 15 ಕಾಜು ಮೋಯ್, 6 ಬಾದ್ಯಾಂ, 5 ಲೊಂಗಾಂ, 1 ಇಂಚ್ ತಿಕೆ ಸಾಲ್, 2 ಎಳೊ, 8 ಮಿರಿಯಾಂ, 1 ಅನಾಸನ್ ಪುಲ್ (ತೆಕ್ನೊಲ್) ಹೆಂ ಪುರಾ ತವ್ಯಾರ್ ಭಾಜುನ್, ½ ಚಾಚಿಂ ಕುಲೆರ್ ಹಳ್ಳಿ ಪಿಟೊ ಭರುನ್ ವಾಟುನ್ ಕಾಡ್.

ಮಾಸ್ ಪೊಡಿ ಕರ್ನ್, ಧುವ್ನ್ ತಾಕಾ 1 ಮೆಜಾ-ಕುಲೆರ್ ಆಲ್ಯಾ ಲೊಸುಣೆಚೊ ಪೇಸ್ತ್, 1 ಕೊಪ್ ಧಂಯ್, ಇಲ್ಲೊ ಹಳ್ಳಿ ಪಿಟೊ, 1 ಚಾಚಿಂ ಕುಲೆರ್ ಮಿರಾಂಗೊ ಪಿಟೊ ಆನಿ ಇಲ್ಲೆಂ ಮೀಟ್ ಫಾಲ್ಸ್ ಭರುನ್ ದವರ್.

ಶಿಂದಾಪ್: 3 ಪಿಯಾವ್, 1 ವೊವ್ಳಿ ಕನ್ನಿರೆ ಬಾಜಿ, ½ ಕೊಪ್ ವೊಡ್ತಾಲಾಂವ್ (ಪುದಿನ), 3 ತರ್ರೊವ್ಳಿ ಮಿರಾಂಗೊ, ಬಾರಿಕ್ ಶಿಂದಾಲ್ಲೆ 5 ಟೊಮೆಟೊ, ಸಗ್ಳೊ ಗರಂ ಮಸಾಲಾ (ತಿಕೆ ಸಾಲ್, ಲೊಂಗ್ ಆನಿ ಎಳೊ), 3 ಕುಲೆರಾಂ ತೇಲ್ ಆನಿ 3 ಕುಲೆರಾಂ ತೂಪ್.

ತಯಾರ್ ಕರ್ಚಿ ರೀತ್: ಎಕಾ ತೊಪ್ಪ್ಯಾಂತ್ ತೂಪ್ ಆನಿ ತೇಲ್ ಫಾಲ್ಸ್ ಹುನ್ ಜಾಲ್ಲೆಂಚ್ ಸಗ್ಳೊ ಗರಂ

ಹಜೋಯ್ ಪ್ರೀಮಾ ಫೆರ್ನಾಂಡಿಸ್, ದಲ್ಲೆ, ಪುತ್ತೂರ್.



ಮಸಾಲಾ ಆನಿ ಪಿಯಾವ್ ಫಾಲ್ಸ್ ಭಾಜ್. ಪಿಯಾವ್ ಭಾಜುನ್ ಯೆತಾನಾ ಆಲ್ಯಾ ಲೊಸುಣೆಚೊ ಪೇಸ್ತ್ ಆನಿ ತರ್ರಿ ಮಿರಾಂಗ್ ಫಾಲ್ಸ್ ಭಾಜ್. ಕಚೊರ್ ಕೆಲ್ಲೊ ಟೊಮೆಟೊ ಫಾಲ್ಸ್ ಭಾಜ್. ಉಪ್ರಾಂತ್ ಆಳೆನ್ ಫಾಲ್ಸ್ 5-7 ಮಿನುಟಾಂ ಭಾಜ್. ಉಪ್ರಾಂತ್ ಭರುನ್ ದವರೆಲೆಂ ಮಾಸ್ ಫಾಲ್ಸ್ 10 ಮಿನುಟಾಂ ಭಾಜ್. ಕನ್ನಿರೆ ಬಾಜಿ ಆನಿ ವೊಡ್ತಾಲಾಂವ್ ಫಾಲ್ಸ್ ಜಾಯ್ ಪುರ್ದೆಂ ಹುನ್ ಉದಕ್ ಫಾಲ್. ರುಚಿ ತೆಕಿತ್ ಮೀಟ್ ಫಾಲ್ಸ್ ಬರೆಂ ಭರಿ. ಉದಕ್ ಕತ್ತತೊ ಯೆತಾನಾ ತಾಂದುಳ್ ಫಾಲ್ಸ್ ಬೆರೆಂ ಚಾಳ್ಳಿ ಏಕ್ ಥಾಲಿ ಧಾಂಪುನ್ ಶಿಚೊಂಕ್ ಸೊಡ್. ಅರ್ದೆಂ ಶಿಚೊನ್ ಯೆತಾನಾ ಥಾಲಿ ಕಾಡ್ ಭಾಜ್ಲೊ ಪಿಯಾವ್ ಆನಿ ಇಲ್ಲೆಂ ತೂಪ್ ವಯ್ ಶೆಣಾಯ್. ಏಕ್ ಕೆಂಫ್ಲ್ಯಾಚೊ ಖೊಲೊ ವಯ್ ಧಾಂಪುನ್ ತಾಚೆರ್ ಥಾಲಿ ಧಾಂಪುನ್ ಶಿತ್ ಉಕಡ್ಡಾ ಮ್ಹಣಾಸರ್ ಶಿಜಯ್. (4 ಗ್ಲಾಸ್ ತಾಂದುಳ್ ಫಾಲ್ಯಾರ್ 8 ಗ್ಲಾಸ್ ಹುನ್ ಉದಕ್)



ಟೊಮೆಟೊ ಕಡಿ

ಜಾಯ್ ಪಡ್ಚೊ ವಸ್ತು: 1 ಕಿಲೊ ಟೊಮೆಟೊ, ½ ಚಾಚಿಂ ಕುಲೆರ್ ಗೊಡಾಚೊ ಪಿಟೊ ಆನಿ ರುಚಿ ತೆಕಿತ್ ಮೀಟ್.

ಆಳೆನಾಕ್: 8 ಸುಕ್ಯೊ ಲಾಂಬ್ ಮಿರಾಂಗೊ, ½ ಚಾಚಿಂ ಕುಲೆರ್ ಜಿರೆಂ, 4-5 ಬೊಯೊ ಲೊಸುಣ್, ¼ ಚಾಚಿಂ ಕುಲೆರ್ ಹಳ್ಳಿ ಪಿಟೊ, 1 ಚಾಚಿಂ ಕುಲೆರ್ ಮೆತಿ ಸುಕಿಚ್ ಬಾಜುನ್, ಗಂದ್ ಆಳೆನ್ ವಾಟ್.

ಪೊಣ್ಣಾಕ್: 2 ಚಾಚಿಂ ಕುಲೆರಾಂ ತೂಪ್, ¼ ಚಾಚಿಂ ಕುಲೆರ್ ಸಾಸಾಂವ್ ಆನಿ ಧೊಡಿಂ ಬೆವಾಚಿಂ ಪಾನಾಂ.

ಕರ್ಚಿ ರೀತ್: ಟೊಮೆಟೊ ಧುವ್ನ್, ಖಿತ್ಕತ್ಯಾ ಉದ್ಯಾಂತ್

ಹಶ್ರೀಮತಿ ಲೀಟಾ ಡಿಸೊಜಾ, ವಲೆನ್ನಿಯಾ, ಮಂಗ್ಳೂರ್.



2 ಮಿನುಟಾಂ ದವರ್ನ್, ಸಾಲ್ ಕಾಡ್ನ್ ಮುಡ್ಡಿ ಮುಡ್ಡಿಲ್ಲಾ ಟೊಮೆಟ್ಯಾಕ್ ಆಳೆನ್ ಆನಿ ತಾಚೆಂ ಉದಕ್, ಗೋಡ್, ಮೀಟ್ ಫಾಲ್ಸ್ ಹಳ್ಳಿ ಕರ್ನ್ ಬರೊ ಖಿತ್ಕತೊ ಕಾಡ್. ಉಪ್ರಾಂತ್ ತೂಪ್ ತಾಪವ್ನ್ ಸಾಸಾಂವ್ ಆನಿ ಬೆವಾಚೊ ಪಾಲೊ ಫಾಲ್ಸ್ ಪೊಣ್ ದೀ.



ಉಪ್ಕಾರ್ ಬಾವುಡ್ಚೊ

ವಿಜಯವಾಡ ಶೆರಾಂತ್ ಎಕ್ಲಾಚ್ಯಾ ಜಿವಿತಾಂತ್ ಘಡ್ಲೆಂ ಏಕ್ ಘಡಿತ್. ಥಂಯ್ಸರ್ ಏಕ್ ಶಿವಚೆಂ ದೆವಾಳ್ ಆಸಾ. 1970ಚ್ಯಾ ತ್ಯಾ ಕಾಳಾರ್ ಎಕ್ಲೊ ಬೆಕಾರ್ ಯುವಕ್ ಕಾಮಾಚ್ಯಾ ಸೊದ್ನರ್ ಆಸ್ಲೊ. ತೊ ಹರೈಕ್ ದೀಸ್ ದೆವಾಳಾಚಿ ಭೆಟ್ ಕರ್ತಾಲೊ. ಕಾಮ್ ನಾತ್ಲ್ಯಾನ್ ಹಾತಾಂತ್ ಪಯ್ತಿಯೀ ನಾತ್ಲೆ. ತೊ ಖಾಲಿ ಹಾತಾಂನಿ ದೆವಾಳಾಚಿ ಭೆಟ್ ಕರ್ನ್, ಮಾಗ್ಣೆಂ ಕರ್ನ್ ತಾಚೆ ಇತ್ಲಾಕ್ ಪಾಟಿಂ ವೆತಾಲೊ. ದೆವಾಳಾಚ್ಯಾ ಭಾಯ್ರ್ ಏಕ್ ಸ್ತ್ರೀ ಫುಲಾಂ ವಿಕಾಳಿ. ಹ್ಯಾ ಯುವಕಾನ್ ಖಾಲಿ ಹಾತಾಂನಿ ದೆವಾಳಾ ಭಿತರ್ ವೆಚೆಂ ತಶೆಂಚ್ ಇತ್ಲಾಕ್ ವೆಳಾನ್ ಪಾಟಿಂ ಯೆಂವ್ಚೆಂ ತಿ ಪಳಯಿತ್ ಆಸ್ಲಿ. ಏಕ್ ದೀಸ್ ತ್ಯಾ ಯುವಕಾಕ್ ಸರ್ನಿನ್ ಆಪವ್ನ್, ಮೊಗಾನ್ “ಭಾವಾ, ದೆವಾಳಾಕ್ ದೆವಾಚ್ಯಾ ಭೆಟೆಕ್ ವೆತಾನಾ ತಶೆಂ ಮಾಲ್ಗಡ್ಯಾಂಚ್ಯಾ ಭೆಟೆಕ್ ವೆತಾನಾ ಖಾಲಿ ಹಾತಾ ವಚಾನಾಯೆ. ಬಹುಶಾ ಫುಲಾಂ ತಶೆಂ ಫಳಾಂ ಘೆಂವ್ಕ್ ತುಜೆಲಾಗಿಂ ಪಯ್ತೆಂ ನಾಂತ್ ಆಸ್ಲೆ. ಘೆ ಹಿಂ ಫುಲಾಂ ಆನಿ ದೆವಾಕ್ ಭೆಟಯ್” ಮ್ಹಣ್ ತಾಚ್ಯಾ ಹಾತಾಂತ್ ಥೊಡಿಂ ಫುಲಾಂ ದೀವ್ನ್ ಧಾಡ್ಲೆಂ. ‘ಆಪ್ಣಾಕ್ ಕಾಮ್ ನಾ, ಪಯ್ತಿಯೀ ನಾಂತ್ ಮ್ಹಣ್ ಹ್ಯಾ ಸ್ತ್ರೀಯೆಕ್ ಕಶೆಂ ಕಳಿತ್ ಜಾಲೆಂ?’ ಮ್ಹಣ್ ಚಿಂತುನ್ ತಾಕಾ ಅಜಾಪ್‌ಯೀ ಜಾಲೆಂ. ತ್ಯಾ ದಿಸಾ ಥಾವ್ನ್ ಹರೈಕಾ ಭೆಟೆ ವೆಳಾರ್ ತೊ ತಿಚೆ ಥಾವ್ನ್ ಫುಲಾಂ ಘೆತಾಲೊ ಆನಿ ಪೂಜಾ ಕರ್ನ್ ಪಾಟಿಂ ವೆತಾಲೊ.

ದೆವಾಚ್ಯಾ ಮಹಿಮೆನ್‌ಗೀ ಕಿತೆಂ ಥೊಡ್ಯಾಚ್ ದಿಸಾಂನಿ ತಾಕಾ ಬರೆಂ ಕಾಮ್ ಮೆಳ್ಳೆಂ. ಹಾತಾಂತ್ ಪಯ್ತಿಯೀ ಜಾಲೆ ಜಾಲ್ಯಾರೀ ದೆವಾಳಾಚ್ಯಾ ಭೆಟೆಕ್ ತೊ ವೆತಾಲೊ ಆನಿ ತಿಚೆ ಥಾವ್ನ್ ಫುಲಾಂಯೀ ತೊ ಘೆತಾಲೊ. ಪೂಜಾ ಕರ್ನ್ ಹರೈಚ್ಯಾ ಪರಿಂ ಪಾಟಿಂ ತೊ ವೆತಾಲೊ. ಪುಣ್ ಹೆಂ ಪಳಯಿಲ್ಲಾಕ್ ಸ್ತ್ರೀಯೆನ್ ಏಕ್ ದೀಸ್, “ಭಾವಾ, ದೆವಾಕ್ ತಶೆಂ ಮಾಲ್ಗಡ್ಯಾಂಕ್ ಅರ್ಪುಂಚ್ಯೊ ವಸ್ತು ಘೆಂವ್ಚಿ ತಾಂಕ್ ಆಸ್ಲಾಂನಿ ಧರ್ಮಾರ್ ಘೆಂವ್ಚೆಂ ಬರೆಂ ನ್ಹಯ್. ಆತಾಂ ತುಕಾ ಪಯ್ತೆ ದೀಂವ್ನ್ ಘೆಂವ್ಚಿ ತಾಂಕ್ ಆಸಾ ಮ್ಹಣ್ ಬೊಗ್ತಾ” ಮ್ಹಣಾಲಿ. ತ್ಯಾ ದೀಸ್ ಥಾವ್ನ್ ತೊ ತಿಚೆ ಲಾಗಿಂ ಫುಲಾಂ ಘೆವ್ನ್ ದೆವಾಳಾ ಭಿತರ್ ವಚುನ್ ಪೂಜಾ ಕರ್ನ್ ಪಾಟಿಂ ವೆತಾಲೊ.



ಮೆಕ್ಲೆ ಕೆಲರಾಯಿ

ಅಶೆಂ ಸಬಾರ್ ವರಾಂ ಪಾಶಾರ್ ಜಾಲೆಂ. ಸ್ತ್ರೀಯೀ ಪ್ರಾಯೆಸ್ತ್ ಜಾಲಿ. ಯುವಕ್‌ಯೀ ಲಗ್ನ್ ಜಾವ್ನ್ ತಾಕಾ ಭುರ್ಗಿಂ ಜಾಲೆಂ. ಜಾಲ್ಯಾರೀ ತೊ ದೆವಾಳಾಚಿ ಭೆಟ್ ಚುಕಯ್ತಾತ್ಲೊ. ತಶೆಂಚ್ ತಿಚೆ ಥಾವ್ನ್ ಪಯ್ತೆ ದೀಂವ್ನ್ ಫುಲಾಂ ಘೆಂಚೆಂ ಸೊಡುಂಕ್ ನಾತ್ಲೆಂ. ತ್ಯಾ ದೀಸ್ ಹರೈಚ್ಯಾ ಪರಿಂ ತಿಣೆಂ ಫುಲಾಂ ದೀಂವ್ನ್ “ಭಾವಾ, ಫಾಲ್ಯಾಂ ಹಾಂವ್ ಹಾಂಗಾಸರ್ ಆಸ್ಚಿಂ ನಾ. ಇತ್ಲಾಕ್ ವರಾಂನಿ ದೆವಾನ್ ಮ್ಹಾಕಾ ಆನಿ ತುಕಾ ಜಾಯಿತ್ತೆಂ ಬರೆಂಪಣ್ ಆಮ್ಚ್ಯಾ ಜಿವಿತಾಂತ್ ಕೆಲಾಂ. ದೇವ್ ತುಕಾ ಮುಕಾರ್‌ಯೀ ಬರೆಂ ಕರುಂದಿ ಆನಿ ಸಾಂಬಾಳುನ್ ವ್ಹರುಂದಿ” ಮ್ಹಣ್ ಸಾಂಗೊನ್ ಫುಲಾಂ ದೀಂವ್ನ್ ಧಾಡ್ಲೆಂ. ಹಿ ಕಾಂಯ್ ದುಸ್ರ್ಯಾ ಕಡೆನ್ ವೆತಾ ಮ್ಹಣ್ ಚಿಂತ್ಲೆಂ ತಾಣೆಂ. ಪೂಜಾ ಕರ್ನ್ ತ್ಯಾ ದೀಸ್ ತೊ ಘರಾ ಗೆಲೊ. ದುಸ್ರ್ಯಾ ದಿಸಾ ತೊ ದೆವಾಳಾ ಲಾಗಿಂ ಯೆತಾಸ್ತಾನಾ ತಿ ಸ್ತ್ರೀ ದಿಸಾನಾ ಜಾಲಿ. ತಾಣೆಂ ದೆವಾಳಾಚ್ಯಾ ರಾಕ್ವಲಿ ಲಾಗಿಂ ವಿಚಾರ್ತಾನಾ ತೊ “ತುಮ್ಲಾಂ ಕಳಿತ್ ನಾಂಗೀ? ಕಾಲ್ಚ್ಯಾ ದಿಸಾ ರಾತಿಕ್ ತಿ ಅಂತರ್ಲಿ” ಮ್ಹಣ್ ಸಾಂಗ್ತಾನಾ ಕಾಲ್ಚ್ಯಾ ದಿಸಾ ತಿಣೆಂ ಸಾಂಗ್ಲಾಕ್ ಉತ್ರಾಂಚೊ ತಾಕಾ ಉಡಾಸ್ ಆಯ್ಲೊ. ತಿಕಾ ತಿಚೊ ಆಕ್ರೇಚೊ ದೀಸ್ ಮ್ಹಣ್ ಕಶೆಂ ಕಳಿತ್ ಜಾಲೆಂ ಮ್ಹಣ್ ಅಜಾಪ್‌ಯೀ ಜಾಲೆಂ. ಅಶೆಂ ಆಪ್ಲ್ಯಾ ಜಿವಿತಾಂತ್ ಕಳೆಂ ಜಾಲ್ಯಾರ್ ಕಿತ್ಲೆಂ ಬರೆಂ ಆಸ್ಲೆಂ ಮ್ಹಣ್ ಬೊಗ್ಲೆಂ.

ಪುಣ್ ಉದ್ಯಮಿ ಜಾಂವ್ನ್ ಜಿವಿತಾಂತ್ ಬರೆಂ ಆಪ್ಣಾಯಿಲ್ಲಾಕ್ ಹ್ಯಾ ಯುವಕಾಕ್ ಆಪ್ಣಾಚೆರ್ ಬೆಜಾರಾಯ್ ಬೊಗ್ಲಿ. ಕಾಮ್ ನಾತ್ಲ್ಯಾ ವೆಳಾರ್ ಫುಲಾಂ ದೀಂವ್ನ್ ದೆವಾಳಾ ಭಿತರ್ ಥಾಡ್ಲಾಕ್ ತ್ಯಾ ಸ್ತ್ರೀಯೆಚೊ ಏಕ್ ಪಾಪ್ಲಿಂ ಪುಣಿ ತಾಣೆಂ ಉಪ್ಕಾರ್ ನಾತ್ಲೊ. ಉಪ್ರಾಂತ್‌ಯೀ ಪಯ್ತೆ ದೀಂವ್ನ್ ಘೆತಾನಾ

ಆಪ್ಲಾಕ್ ತಾಂಕ್ ಆಸ್ಲಾರೀ ಚಡಿತ್ ಪಯ್ ದೀಂವ್ಕ್ ನಾತ್ಲೆ. ಹೆಂ ಚಿಂತಾನಾ ತಾಕಾಚ್ ತಾಚಿ ಲಜ್ ಬೊಗ್ಗಿ. ಎಕಾ ಥರಾಚಿ ಕರಂದಾಯ್ ತಾಕಾ ಜಾಲಿ.

ಜಿವಿತಾಂತ್ ಅಸಲ್ಯಾ ಘಡಿತಾಂಕ್ ತುಮಿ ಸಾಕ್ ಆಸೊಂಕ್ ಪುರೊ. ಕಿತ್ಲೆಶಾ ಬರ್ಯಾ ಮನಾಚ್ಯಾ ಮನ್ಯಾಂ ಧಾವ್ನ್ ಆಮಿ ಉಪ್ಕಾರ್ ಘೆತ್ಲಾ ಆಸ್ತಲೊ. ತರೀ, ತಾಂಚೊ ಉಪ್ಕಾರ್ ಆಮಿ ಬಾವ್ಡೊಂಕ್ಚ್ ನಾ ಮ್ಹಣ್ ಆತಾಂ ಉಡಾಸಾಕ್ ಯೇಂವ್ಕ್ ಪುರೊ ಯಾ ಫಾಲ್ಯಾಂ ಉಪ್ಕಾರ್ ಬಾವುಡ್ಯಾಂ ಮ್ಹಣ್ ಚಿಂತ್ಲಾಂ ಆಸ್ತಲೆಂ. ಪುಣ್ ಆಮ್ಕಾಂ ವ ತಾಂಕಾಂ ಆಯ್ಲೊ ದೀಸ್ಚ್ ಅಕ್ರೇಚೊ ಆಸೊಂಕ್ ಪುರೊ. ತ್ಯಾ ದೆಕುನ್ ಘಳಾಯ್ ಕರಿನಾಸ್ತಾಂ ಆಮ್ಚೆಂ ಉಪ್ಕಾರಿ ಮನ್ ದಾಕವ್ಯಾಂ.



ಸರ್, ವೇಳ್ ಕಿತ್ಲೊ?

ಎಫೆಸ್ ದರೆ, ಪುತ್ತೂರ್.

ತೊ ಎಕ್ಲೊ ಪ್ರಾಯೆಸ್ತ್. ರಯ್ಲವೇ ಸ್ಪೆಶನಾಂತ್ ಆಸ್ಲಲ್ಯಾ ಎಕಾ ಬಾಂಕಾರ್ ಬಸ್ಲೊ. ತಿತ್ಲಾರ್ ಥಂಯ್ ಎಕ್ಲೊ ಯುವಕ್ ಆಯ್ಲೊ.

ಸರ್, ಟೈಮ್ ಕಿತ್ಲೊ? ವಿಚಾರ್ಲೆಂ ಯುವಕಾನ್. ತ್ಯಾ ಪ್ರಾಯೆಸ್ತಾನ್ ತಕ್ಲಿ ಪಂದಾ ಘಾಲಿ. ಜಾಲ್ಯಾರೀ ತ್ಯಾ ಯುವಕಾನ್ ಸೊಡ್ಲೆಂ ನಾ. ವಯ್ ವಯ್ ತೆಂಚ್ ಸವಾಲ್ ಘಾಲೆಂ. ಪ್ರಾಯೆಸ್ತಾನ್ ಕಿಂತೆಚ್ ಜಾಪ್ ದಿಲಿನಾ.

ವಾಚ್ ಆಸ್ಲಾರೀ ಹೊ ಮ್ಹಾತಾರೊ ಕಿತ್ಯಾಕ್ ಮ್ಹಾಕಾ ವೇಳ್ ಸಾಂಗಾನಾ ಚಿಂತಿಲಾಗ್ಲೊ. ಥೊಡ್ಯಾ ವೆಳಾನ್ ಪ್ರಾಯೆಸ್ತ್ “ಅಕಸ್ಮಾತ್ ತುಕಾ ವೇಳ್ ಸಾಂಗ್ಲೆಂ ಜಾಲ್ಯಾರ್ ತುಂ ಮ್ಹಜೆಂ ನಾಂವ್, ಗಾಂವ್, ಕಿಂತೆಂ ಕಾಮ್ ಕರ್ತಾಯ್ ಮ್ಹಣ್ ವಿಚಾರ್ಲೊಯ್. ಹಾವೆಂ ತುಕಾ ಸಾಂಗ್ಲೆಂ ಜಾಲ್ಯಾರ್ ತುಂ ಮ್ಹಜ್ಯಾ ಕುಶಿಕ್ ಬಸ್ತಲೊಯ್. ಮ್ಹಾಕಾ ಆಪವ್ನ್ ಫರುಂಕ್ ಮ್ಹಜಿ ನಾತ್ ಯೆಂವ್ಚೆಂ ಜಾಲೆಂ. ತೆಂ ಅಪ್ರತಿಮ್ ಸುಂದರ್ ವಿಂಗಡ್. ತುಂ ತಾಚಿ ಕಡೆ ಉಲಯ್ತಲೊಯ್. ಆನಿ ಕಿಂತೆಂ ತುಂ ತಾಚ್ಯಾ ಮೊಗಾರ್ ಪಡೊಂಕೀ ಪುರೊ. ತೆಂ ಮ್ಹಾಕಾ, ಆಬಾ ಹಾಂವ್ ತಾಚಿ ಕಡೆಚ್ ಕಾಜಾರ್ ಜಾತಾಂ ಮ್ಹಣ್ ಒತ್ತಾಯ್ ಕರುಂಕೀ ಪುರೊ. ತೊ ದುಸ್ರ್ಯಾ ಕೊಣಾಯ್ಕಡೆ ವಿಚಾರ್ ಪುತಾ.

ತಿತ್ಲಾ ಪ್ರಾಯೆಸ್ತಾಚಿ ನಾತ್ ಆಯ್ಲೆಂಚ್. ತಾಕಾ ಪಳೆವ್ನ್ ನಾಕಾ ಆಬಾ ಹಾಂವ್ಚ್ಯಾ ಚೆಡ್ವಾ ಕಡೆ ಸಕ್ಡೆ ವಿಚಾರ್ತಾಂ ಮ್ಹಣಾಲೊ.



(ಮಾಧ್ಯಮಾ ಥಾವ್ನ್)

ವಾಚ್ಪ್ಯಾಂಚಿಂ ಪತ್ರಾಂ

Dear editor and Don Bosco friends,
Thank you for forwarding your STAR monthly news magazine. Covid-19 Virus shut down every walk of life from faith to family, business, school, talents. Promise of new life after Covid is a great challenge to everyone in the community. You folks keep up your spirit and good work. God bless the ‘Star of Puttur’.

Walter Lobo- Canada

Thank you for sending the ‘Putturchem Nekettr’.

I was not getting this since one year.

Anil Pinto

Sharjah, UAE

Thank you verymuch for sending Magzine after a long time.

Richard John Lasrado.

Glad to see ‘Putturchem Nekettr’ again after its disappearance for a while. I am sure the experienced members will take this monthly magazine to greater heights. It is a good communication tool for Putturians spread all over world. I wish the Neketre will shine even brighter than before and enlighten the DBC members worldwide. I wish the team all the best.

Thanks.

B.L. Mascarenhas, Houston, Texas, USA.

Welcome back. Nice to hear from you.

Don Gregory Mascarenhas

ಕೊವಿಡ್-19 ಆನಿ ಕಿತ್ಲೊ ತೇಂಪ್?



ಡಾ. ಎಡ್ವರ್ಡ್ ನಜ್ರತ್

ಅಗೊಸ್ತ್ ಮಯ್ಯಾಚ್ಯಾ ಪಯ್ಲಾ ಹಪ್ಪಾಂತ್ ಹೆಂ ಲೇಕನ್ ತಯಾರ್ ಕರುನ್ ಆಸ್ತಾಂ, ವೆಗಿಂಚ್ ಕೊರೊನಾಚಿಂ ತಿಸ್ರೆಂ ಲ್ಹಾರ್ ಆಮ್ಚ್ಯಾ ಸುತ್ತರಾಕ್ ಯೆತಲೆಂ ಮ್ಹಣ್ ತಜ್ಜ್ ಸಾಂಗುನ್ ಆಸಾತ್, ಆನಿ ತುಮಿ ಹೆಂ ಲೇಕನ್ ವಾಚ್ತಾನಾ ತಶೆಂ ಜಾಂವ್ಪಿ ಸಾಧ್ಯತಾಯ್ ಆಸಾ. ಕೊವಿಡ್-19 ಪರಿಂಚ್ ವೆಗಾನ್ ವಿಸ್ತಾರುನ್ ಜಾಯಿತ್ತಾಂಚ್ಯಾ ಮರ್ಣಾಕ್ ಕಾರಣ್ ಜಾಲ್ಲೊ 'ಸ್ಪ್ಯಾನಿಶ್ ಫ್ಲೂ' ತಾಪ್ 1918ಂತ್ ಸುರು ಜಾಲ್ಲೊ ಆನಿ ಮುಕ್ಯಾಚ್ ವರಾ ಆಪಾಪಿಂಚ್ ಆಕೇರ್ ಜಾಲ್ಲೊ. ಅಸೆಂಚ್ ಜಾಲ್ಲೆಂ ತರ್ ಕೊವಿಡ್-19 ಸಮಸ್ತೊ 2020 ದಸೆಂಬರ್ ಮಯ್ಯಾಂತ್ ಆಕೇರ್ ಜಾಯ್ ಆಸ್ಲೊ. ಪೂಣ್ ಕೊವಿಡ್-19 ವೆಗ್ಗಿಂಚ್ ಸೊಡುನ್ ವೆಚಿಂ ಖುಣಾಂ ದಿಸುನ್ ಯೆನಾಂತ್. ಆಮ್ಚ್ಯಾ ಗಾಂವಾಂತ್ ಕೊವಿಡ್-19ಚಿಂ ತಿಸ್ರೆಂ ಲ್ಹಾರ್ ಸುರು ಜಾತಾನಾ ಫ್ರಾನ್ಸ್, ಹೊಂಗ್‌ಕೊಂಗ್ ಆನಿ ಮಧ್ಯಪೂರ್ವ್ ರಾಶ್ಟ್ರಾಂನಿ ಚವ್ತೆಂ ಲ್ಹಾರ್ ಆಯ್ತೆಂ ಆಸಾ!

ವೈರಸಾಚಿಂ ರುಪಾಂತರ್, ಪಿಡಾ ಮಾರೆಕಾರ್:

ಚಡ್ತಾವ್ ವೈರಸಾಂ ತವಳ್ ತವಳ್ ಆಪ್ಲೆಂ ಸ್ವರೂಪ್ ಬದ್ಲುನ್ ಘೆತಾತ್; ಕೊರೊನಾ ತಸಲ್ಯಾ ಆರ್‌ಎನ್‌ಎ ವೈರಸಾಂ ಥಂಯ್ ಹೆಂ ಚಡ್ ಪಳೆಂವ್ಕ್ ಮೆಳ್ತಾ. ರುಪಾಂತರ್ ಜಾತಾನಾ ವೈರಸಾಚ್ಯಾ ಘಡಾವಳಿಂತ್ ಆಸ್ಚೆ 'ಅಮೈನೋ ಆಸಿಡ್' ಆಪ್ಲೊ ಜಾಗೊ ಬದ್ಲವ್ನ್ ಘೆತಾತ್. ರುಪಾಂತರ್ ಜಾಲ್ಲ್ಯಾನ್ ವೈರಸಾಚೊ ಗೂಣ್ ಬದ್ಲತಾ. ತವಳ್ ತವಳ್ ರುಪಾಂತರ್ ಜಾಯಿತ್ ಆಸ್ಲಲ್ಯಾ ಕೊರೊನಾ ವೈರಸಾಚೆ ಥೊಡೆ ರುಪಾಂತರ್, ಮೂಳ್-ವೈರಸಾ ಪ್ರಾಸ್ ಮಾರೆಕಾರ್ ಜಾಲ್ಯಾತ್.

B.1.617 ನಾಂವಾಚಿಂ ರುಪಾಂತರ್ ಜಾಲ್ಲೆಂ ಕೊರೊನಾ ವೈರಸ್ ಭಾರತಾಂತ್ ಗೆಲೆತ್ಯಾ ದಸೆಂಬರ್ ಮಯ್ಯಾಂತ್ ಪಯಿಲ್ಲೆಂ ದಿಸುನ್ ಆಯಿಲ್ಲಾನ್ ಹಾಕಾ ಭಾರತಾಚಿ ತಳಿ (Indian variant) ಮ್ಹಣ್ ನಾಂವ್ ದಿಲ್ಲೆಂ. ಪ್ರಸ್ತುತ್ ಹಾಕಾ 'ಡೆಲ್ಟಾ ತಳಿ' ಮ್ಹಣ್ ನಾಂವ್ ದಿಲಾಂ. ಡೆಲ್ಟಾ ತಳಿ, ಮೂಳ್-ವೈರಸಾ ಪ್ರಾಸ್ ಚಡ್

ವೆಗ್ಗಿಂ ಎಕ್ಲ್ಯಾ ಥಾವ್ನ್ ದುಸ್ರ್ಯಾಕ್ ವಿಸ್ತಾರುನ್ ವೆತಾ ಆನಿ ಚಡ್ ಮಾಪಾನ್ ವೆಕ್ತಿಕ್ ಪಿಡೆಸ್ತ್ ಕರ್ತಾ. ಪಾಟ್ಲಾ ಮಯ್ಯಾಂನಿ ಬ್ರಿಟನ್, ರಷ್ಯಾ ಆನಿ ಹೆರ್ ಗಾಂವಾಂನಿ ನವ್ಯಾನ್ ಕೊವಿಡ್-19 ಪಿಡೆಸ್ತ್ ಚಡುಂಕ್ ಡೆಲ್ಟಾ ತಳಿ ಕಾರಣ್ ಜಾಲ್ಯಾ.

ರುಪಾಂತರ್ ಜಾಲ್ಲೆಂ ಡೆಲ್ಟಾ ವೈರಸ್ ವ್ಯಾಕ್ಸಿನ್ ಘೆತ್‌ಲ್ಲ್ಯಾಂಕ್‌ಯಿ ದೊಶಿ ದಿತಾ. ಇತ್ಲೆಂ ಪಾವಾನಾತ್‌ಲ್ಲ್ಯಾಕ್ ಭಾರತಾಂತ್ ಡೆಲ್ಟಾ ತಳಿಯೆಚಿಂ ವೈರಸ್ ಪರತ್ ರುಪಾಂತರ್ ಜಾಲಾಂ ಆನಿ ಹಾಕಾ 'ಡೆಲ್ಟಾಪ್ಲಸ್' ಮ್ಹಣ್ ನಾಂವ್ ದಿಲಾಂ. ಭಾರತಾಂತ್ ಎದೊಳ್ ಪರ್ಯಾಂತ್ ಥೊಡ್ಯಾಚ್ ಜಣಾಂ ಥಂಯ್ ಡೆಲ್ಟಾಪ್ಲಸ್ ಪಳೆಂವ್ಕ್ ಮೆಳ್‌ಲ್ಲ್ಯಾನ್, ಹ್ಯಾ ನವ್ಯಾ ರುಪಾಚ್ಯಾ ವೈರಸಾಚೊ ಚಡ್ ಗಜಾಲಿ ಕಳಿತ್ ನಾಂತ್. ಡೆಲ್ಟಾಪ್ಲಸ್ ವೈರಸ್ ಸುರ್ಟಿಲ್ಯಾ ವೈರಸಾಂ ಪ್ರಾಸ್ ಚಡ್ ಮಾರೆಕಾರ್. ಬೋವ್ ವೆಗಾನ್ ಆನಿ ಸಲೀಸಾಯೆನ್ ಡೆಲ್ಟಾಪ್ಲಸ್ ವೈರಸ್ ವಿಸ್ತಾರುನ್ ವೆತಾ. ಡೆಲ್ಟಾಪ್ಲಸ್ ವೈರಸ್ ಕೃತಕ್ ಧರಾನ್ ತಯಾರ್ ಕರ್ಚ್ಯಾ 'ಮೊನೊಕ್ಲೋನಲ್' ಆಂಟಿಬೊಡಿಸಾಂಕ್ ಬಾಗ್ವನಾ. ಸದ್ಯಾಕ್ ಆತಾಂ ಲೊಕಾನ್ ಘೆವ್ನ್ ಆಸ್ಚ್ಯಾ ವ್ಯಾಕ್ಸಿನಾಂ ಥಾವ್ನ್ ಕುಡಿಂತ್ ತಯಾರ್ ಜಾಂವ್ಚೆ ನೈಸರ್ಗಿಕ್ ಆಂಟಿಬೊಡಿಸ್ ಕೊರೊನಾಚ್ಯಾ ಡೆಲ್ಟಾಪ್ಲಸ್ ತಳಿಯೆಕ್ ನಿರ್ಣಾಮ್ ಕರಿತ್ ವಾ ನಾ ತೆಂ ರಾಕುನ್ ಪಳಯ್ಚೆ.

ಡೆಲ್ಟಾ ತಳಿಯೆಚ್ಯಾ ವೈರಸಾಕ್ ನಾಸ್ ಕರ್ಚ್ಯಾಂತ್ ಪ್ರಸ್ತುತ್ ಆಸ್ಚ್ಯಾ ವ್ಯಾಕ್ಸಿನಾಂಚಿ ಸಕತ್ ಉಣಿ ಮ್ಹಣ್ ಜಾಗತಿಕ್ ಭಲಾಯ್ಕೆ ಸಂಸ್ಥಾನ್‌ಚ್ ಅಭಿಪ್ರಾಯ್ ದಿಲ್ಯಾ ಡೆಲ್ಟಾ ಪ್ರಾಸ್ ಚಡ್ ಬಳಾಧಿಕ್ ಡೆಲ್ಟಾಪ್ಲಸ್ ವ್ಯಾಕ್ಸಿನಾಂಕ್ ಜರ್ ಜೊಕ್ಟಾನ್ ಪ್ರತಿಕ್ರಿಯಾ ದಾಕಯ್ಚ್ಯಾ ಪರಿಗತ್

ಬಾರಿಚ್ಚೆ ಪಾಡ್ ಜಾಯ್ತ್. ಭಾರತಾಂತ್ ವೆಗ್ಗಿಂಚ್ ಸುರು ಜಾಂವ್ಕ್ ಆಸ್ಚ್ಯಾ ತಿಸ್ರ್ಯಾ ಲ್ಹಾರಾಕ್ 'ಡೆಲ್ಟಾ ಪ್ಲಸ್' ಕಾರಣ್ ಜಾಯ್ತ್ ಮ್ಹಣ್‌ಯೀ ಭಿರಾಂತ್ ಆಸಾ.

ಹ್ಯಾ ಉಪ್ರಾಂತ್, ಕೊರೊನಾ ವೈರಸ್ ಪರತ್ ಆಪ್ಲಿ ಸಕತ್ ಚಡವ್ನ್ ಘೆತ್ ವಾ ಅಸ್ಕತ್ ಜಾಯ್ತ್ ತೆಂ ರಾಕುನ್ ಪಳಯ್ಲೆ.

ವ್ಯಾಕ್ಸಿನ್ ಬಳ್ ದಿತಾ, ಪುಣ್ ಪಿಡಾ ಚುಕಯ್ತಾ:

ಪಾಟ್ಲಾ ಮಯ್ನಾಂನಿ ವ್ಯಾಕ್ಸಿನ್ ಘೆತ್‌ಲ್ಲ್ಯಾ ಸಬಾರಾಂ ಥಂಯ್ ಕೊವಿಡ್-19 ಪಿಡೆಚಿಂ ಖುಣಾಂ ಪರತ್ ದಿಸುನ್ ಆಯ್ಲಾಂತ್. ಪುಣ್ ವ್ಯಾಕ್ಸಿನ್ ಘೆತ್‌ಲ್ಲ್ಯಾಂಕ್ ಕೊವಿಡ್-19 ಪಿಡಾ ಆಯ್ಲಾರ್‌ಯೀ, ಅನಾಹುತ್ ಉಣೆಂ.

ಆತಾಂ ಭಾರತಾಂತ್ 'ಕೊವಿಶೀಲ್ಡ್' 'ಕೊವ್ಯಾಕ್ಸಿನ್' ಆನಿ ಥೊಡ್ಯಾ ಸಂಸ್ಥಾಂನಿ ರಷ್ಯಾಂತ್ ತಯಾರ್ ಜಾಲ್ಲೆಂ 'ಸ್ಪುಟಿಕ್' ವ್ಯಾಕ್ಸಿನ್‌ಯೀ ಮೆಳ್ತಾ. ಅಶೆಂಚ್ ವಿಲಾಯ್ತಿ ಗಾಂವಾಂನಿ ಹೆರ್ ಥರಾಚಿಂ ವ್ಯಾಕ್ಸಿನಾಂ ಆಸಾತ್. ಹಿಂ ಖಿಂಚಿಯ್ ವ್ಯಾಕ್ಸಿನಾಂ ಶೆಂಭರ್ ರಕ್ತೆ ಸಂರಕ್ಷಣ್ ದೀನಾಂತ್. ಭಾರತಾಂತ್ ವ್ಯಾಕ್ಸಿನ್ ದೀಂವ್ಕ್ ಧರ್‌ಲ್ಲ್ಯಾ ಸುರ್ವತೆರ್, ಮ್ಹಳ್ಯಾರ್ ಜನೆರ್ 2021 ವ್ಯಾ ವೆಳಾರ್, ಚಾಲ್ತೆರ್ ಆಸ್ಚ್ಯಾ ವ್ಯಾಕ್ಸಿನಾಂಚೆ ದೋನ್‌ಯಿ ಡೋಜ್ ಘೆತ್‌ಲ್ಲ್ಯಾಂ ಥಂಯ್ ಚಡ್ ಮ್ಹಳ್ಯಾರ್ 70% ತಿತ್ಲೆಂ ಸಂರಕ್ಷಣ್ ಮೆಳ್ತಾ ಮ್ಹಣ್ ಕಳಿತ್ ಜಾಲ್ಲೆಂ. ತಶೆಂ ಮ್ಹಳ್ಯಾರ್ ವ್ಯಾಕ್ಸಿನ್ ಘೆತ್‌ಲ್ಲ್ಯಾ 100 ಜಣಾಂ ಪಯ್ಕಿಂ 30 ಜಣಾಂಕ್ ವೈರಸಾ ಥಾವ್ನ್ ಪಿಡಾ ಯೆಂವ್ಚಿ ಸಾಧ್ಯತಾಯ್ ಆಸ್‌ಲ್ಲೆ.

2021 ಮಾರ್ಚ್ ಮಯ್ನಾಂತ್ ಕೊವಿಡ್-19ಚಿಂ ದುಸ್ರೆಂ ಲ್ಹಾರ್ ಭಾರತಾಂತ್ ಸುರು ಜಾಲ್ಲೆಂ ಆನಿ ತ್ಯಾ ವೆಳಾರ್ ವ್ಯಾಕ್ಸಿನಾಚೊ ಪಯ್ಲೊ ವಾ ದೋನ್‌ಯಿ ಡೋಜ್ ಘೆತ್‌ಲ್ಲ್ಯಾ ಜಾಯಿತ್ತಾಂಕ್ ಹೆರ್ ಕಾರಣಾಂ ಖಾತಿರ್ ತಪಾಸ್ಲಿ ಕರ್ತಾನಾ ವೈರಸ್ ಲಾಗ್‌ಲ್ಲೆಂ (ಪೊಸಿಟಿವ್ ಜಾಲ್ಲೆಂ) ಕಳಿತ್ ಜಾಲ್ಲೆಂ. ಪುಣ್ ಪಿಡೆಚಿಂ ಖುಣಾಂಚ್ ನಾತ್‌ಲ್ಲೆಂ. ವ್ಯಾಕ್ಸಿನ್ ಘೆತ್‌ಲ್ಲ್ಯಾ ಉಪ್ರಾಂತ್ ಪಿಡೆಚಿಂ ಖುಣಾಂ ಕಳುನ್ ಆಯಿಲ್ಲ್ಯಾ ಹೆರ್ ಥೊಡ್ಯಾಂಕ್ ಪಿಡಾ ವಿಶೇಸ್ ಜಾಲ್ಲೆ ನಾ.

ಕೊವಿಡ್-19ಚಿಂ ವ್ಯಾಕ್ಸಿನಾಂ, ಪಿಡಾ ಲಾಗ್ಲಾರ್‌ಯೀ

ಪಿಡಾ ಚಡ್ ಜಾವ್ನ್ ಅನಾಹುತ್ ಜಾಂವ್ಚೆಂ ಆಡಾಂವ್ಕ್ ಆಧಾರ್ ದಿತಾತ್ ಶಿವಾಯ್ ವ್ಯಾಕ್ಸಿನ್ ಘೆತ್‌ಲ್ಲ್ಯಾಂಕ್ ವೈರಸ್ ಲಾಗ್ಲೆಂ ಆಡಾಂವ್ಕ್ ಸಕನಾಂತ್ ಮ್ಹಣ್ ಮತಿಂತ್ ಘೆಂವ್ಚೆಂ. ವ್ಯಾಕ್ಸಿನ್ ಘೆತ್‌ಲ್ಲ್ಯಾ ಉಪ್ರಾಂತ್‌ಯೀ ವೈರಸ್ ಲಾಗುನ್ ಪಿಡೆಸ್ತ್ ಜಾವ್ನ್ ಆಸ್ಪತ್ರೆಕ್ ದಾಕಲ್ ಜಾಂವ್ಕ್ ಪಡ್‌ಲ್ಲೆ ಆಸಾತ್. ವ್ಯಾಕ್ಸಿನ್ ಘೆತ್‌ಲ್ಲ್ಯಾಂ ಪಯ್ಕಿಂ ಕೊವಿಡ್-19 ಥಾವ್ನ್ ಮರ್ಣಾಂ ಜಾಲ್ಲೆಂ ಬೋವ್ ಉಣೆಂ. ಅಮೆರಿಕಾಂತ್ ಕೊವಿಡ್-19 ವೈರಸಾ ಥಾವ್ನ್ ಜಾಲ್ಲ್ಯಾ ಸಮಸ್ತ್ಯಾಂನಿ ಅಂತರ್‌ಲ್ಲ್ಯಾಂ ಪಯ್ಕಿಂ 95% ಜಣಾಂನಿ ವ್ಯಾಕ್ಸಿನ್ ಘೆಂವ್ಕ್‌ಚ್ ನಾತ್‌ಲ್ಲೆಂ.

ಹ್ಯಾ ಬರಾಬರ್ ಕೊವಿಡ್-19 ಪಿಡೆಚ್ಯಾ ವ್ಯಾಕ್ಸಿನಾಚೆ ದೋನ್‌ಯೀ ಡೋಜ್ ಘೆತ್‌ಲ್ಲ್ಯಾ ಸಬಾರ್ ಜಣಾಂ ಥಂಯ್ ಸ ಥಾವ್ನ್ ಆಟ್ ಮಯ್ನಾಂನಿ ಭಿತರ್, ವ್ಯಾಕ್ಸಿನ್ ಘೆತ್‌ಲ್ಲ್ಯಾನ್ ಕುಡಿಂತ್ ತಯಾರ್ ಜಾಲ್ಲೆ ಆಂಟಿಬೊಡಿಸ್ ಉಣೆ ಉಣೆ ಜಾವ್ನ್ ಉಪ್ರಾಂತ್ ಮಾಯಗ್ ಜಾತಾತ್ ಮ್ಹಣ್ ಸಂಶೋಧ್ ಆಸಾತ್. ತಶೆಂ ಮ್ಹಳ್ಯಾರ್ ವ್ಯಾಕ್ಸಿನ್ ಘೆತ್‌ಲ್ಲ್ಯಾ ಥೊಡ್ಯಾಚ್ ಮಯ್ನಾಂನಿ ವ್ಯಾಕ್ಸಿನಾ ಥಾವ್ನ್ ಮೆಳ್ಚಿ ಸುರಕ್ಷತಾಯ್ ವೆತಾ. ತಸಲ್ಯಾಂಕ್ ಪರತ್ ಆನ್ವೇಕ್ ಡೋಜ್ ವ್ಯಾಕ್ಸಿನ್ ದಿಂವ್ಚಿ ಗರ್ಜ್ ಪಡಾತ್. ಕೊವಿಡ್-19 ಹ್ಯಾ ವಿಶಿಂ ಆಜೂನ್ ಜಾಯಿತ್ತೆ ವಿಶಯ್ ಕಳಿತ್ ನಾಂತ್.

ವ್ಯಾಕ್ಸಿನ್ ಘೆತ್‌ಲ್ಲ್ಯಾ ಉಪ್ರಾಂತ್‌ಯೀ ಪಿಡಾ ಯೆವ್ಯೆತ್ ಜಾಲ್ಲ್ಯಾನ್, ಹ್ಯಾ ಪಿಡೆಚ್ಯೊ ಧೊಶಿ ಸಂಪೂರ್ಣ್ ವೆತಾ ಪರ್ಯಾಂತ್ ವೈರಸ್ ಲಾಗಾನಾಶೆಂ ಚತ್ರಾಯ್ ಘೆಂವ್ಕ್ ಜಾಯ್.

ಚತ್ರಾಯ್, ಆಸುಂ ಸದಾಂಯ್:

ಕೊವಿಡ್-19ಚಿಂ ಆನಿ ಕಿತ್ತಿಂ ಲ್ಹಾರಾಂ ಯೆತಾತ್ ಮ್ಹಣ್ ಸಾಂಗುಂಕ್ ಜಾಯ್ನಾ. ಕೊವಿಡ್-19 ವಯ್ಲೆಕೀಯ್ ಸಂಸರಾಕ್ ನವೆಂ. ತೆಂ ಕಶೆಂ ಉರ್ತಾ ಮ್ಹಣ್ ಅಂದಾಜ್ ಕರುಂಕ್ ಜಾಯ್ನಾ. ಅಸಲ್ಯಾ ಸಂದರ್ಭಾರ್ ಘಕತ್ ಜೊಕ್ತಿ ಚತ್ರಾಯ್ ಥೊಡ್ಯಾ ಮಾಪಾನ್ ತರ್‌ಯೀ ಅಪಾಯ್ ಉಣೊ ಕರಿತ್. ಕೊರೊನಾ ವೈರಸಾ ಥಾವ್ನ್ ಪಯ್ಸ್ ಉರ್ಚಿಚ್ ಹ್ಯಾ ಪಿಡೆ ಥಾವ್ನ್ ರಾಕುಂಕ್ ಆಪ್ಲಿ ವಾಟ್. ಹ್ಯೆ ವಿಶಿಂ ಕಿತೆಂಚ್ ಸೊಡ್‌ದೊಡ್ ನಾಕಾ. ಕೊವಿಡ್-19 ಸಮಸ್ಲೊ ಕೊಣಾ ಥಂಯ್ ಕಸೊ ಉರತ್ ಮ್ಹಣ್

ಅಂದಾಜ್ ಕರುಂಕ್ ಜಾಯ್ನು. ಹ್ಯಾ ಪಾಸತ್, ಪಿಡಾ ಪುರಿ ವೆತಾ ಮ್ಹಣಾಸರ್ ಚತ್ರಾಯ್ ಘೆಂವ್ಚಿ.

- ◆ ಘರಾ ಭಾಯ್ರ್ ಭೆಟ್ಚೊ ಹರ್ ವೆಕ್ರಿ, ಖುಣಾಂ ನಾತ್‌ಲ್ಲೊ ಕೊವಿಡ್-19 ಪಿಡೆಸ್ತ್ ಆಸ್ಚೆತ್ ಮ್ಹಣ್ ಲೆಕುಂಕ್ ಜಾಯ್. ಘರಾ ಭಾಯ್ರ್ ಹರ್ ವೆಕ್ರಿಚ್ಯಾ ಲಾಗ್ನಾರ್ ವೆಚಿಂ ನ್ಹಯ್. ತ್ಯಾ ವೆಕ್ರಿನ್ ಆನಿ ತುವೆಂ ಮಾಸ್ಕ್ ಚುಕಂವ್ಚೆಂ ನ್ಹಯ್ ಆನಿ ದೆಹಿಕ್ ಅಂತರ್ ಸಾಂಬಾಳುಂಕ್ ಜಾಯ್.
- ◆ ಘರಾ ಭಾಯ್ರ್ ಸಬಾರ್ ಜಣ್ ಆಸ್ಚ್ಯಾ ಸುವಾತೆಂಕ್ (ಆಂಗ್ಲಿಂಕ್, ಮಾರ್ಕೆಟಿಕ್) ವೆತಾನಾ ಸರ್ವಿಕಲ್ ಮಾಸ್ಕ್ ವಾಪರ್ಲ್ಯಾರ್ ಬರೆಂ. ಏಕ್ ಸರ್ವಿಕಲ್ ಮಾಸ್ಕ್ ಸ ವರಾಂ ಪ್ರಾಸ್ ಚಡ್ ವಾಪುಂಕ್ ನಜೊ. ಸರ್ವಿಕಲ್ ಮಾಸ್ಕ್ ಸಾಧ್ಯ್ ನಾತ್ಲ್ಯಾರ್, ತಿದೊಡ್ಯಾ ವಸ್ತುರಾಚೆಂ ಮಾಸ್ಕ್ ವಾಪಾರ್ಚೆತ್. ವಸ್ತುರಾಚೆಂ ಮಾಸ್ಕ್ ಹರ್ ದೀಸ್ ಧುವ್ನ್, ಬರೆಂ ಸುಕವ್ನ್ ಪರತ್ ವಾಪಾರ್ಚೆತ್.

- ◆ ಚಡ್ ಜಣ್ ಸೆರ್ಟೊಂಚಾ ಸುವಾತೆಕ್ ವೆಚಿಂ ಉಣೆಂ ಕೆಲ್ಲೆ ತಿತ್ತೆಂ ಸುರಕ್ಷಿತ್. ತಸಲ್ಯಾ ಸುವಾತೆಂಕ್ ವಚಾಜೆಚ್ ಪಡ್ಲ್ಯಾರ್ ಜಾತಾ ತಿತ್ಲೊ ಉಣೊ ವೇಳ್ ಥಂಯ್ ಖಿರುಂಚೊ. ಪ್ರತ್ಯೇಕ್ ಜಾವ್ನ್ ಬಂಧ್ ಕುಡಾಂನಿ/ಸಾಲಾಂನಿ ಚಡ್ ಜಣ್ ಆಸ್ಲ್ಯಾರ್ ಕೊವಿಡ್-19 ಪಿಡಾ ಲಾಗ್ಚಿ ಸಾಧ್ಯತಾಯ್ ಚಡ್. ತಸಲೆ ಅವ್ಯಾಸ್ ಚುಕೊಂವ್ಚೆಚ್ ಜಾಯ್.
- ◆ ಆಪ್ಲೆಂ ವ್ಯಾಕ್ಸಿನ್ ಘೆತ್ಲಾಂ, ಆಪ್ಣಾಕ್ ಕಿತೆಂಯ್ ಜಾಂವ್ಚೆಂ ನಾ ಮ್ಹಣ್ ಬೆಪಾರ್ಲೊ ಕರಿನಾಯೆ. ವ್ಯಾಕ್ಸಿನ್ ಘೆತ್‌ಲ್ಲ್ಯಾಂಕ್ಯಾ ವೈರಸ್ ಲಾಗುನ್, ತಾಂಚೆ ಥಾವ್ನ್ ಹೆರಾಂಕ್ ವಚುನ್ ಅನಾಹುತಾಂ ಜಾಲ್ಲಿಂ ಆಸಾತ್. ವ್ಯಾಕ್ಸಿನ್ ಸರ್ವಾಂಕ್ ಅನಾಹುತಾಂ ಥಾವ್ನ್ ರಾಕಾನಾ. ವ್ಯಾಕ್ಸಿನ್ ಘೆತ್‌ಲ್ಲ್ಯಾ ಉಪ್ರಾಂತ್ಯಾ ಥೊಡೆ ಕೊವಿಡ್-19 ವರ್ವಿಂ ಅಂತರ್‌ಲ್ಲೆ ಆಸಾತ್. ಚತ್ರಾಯ್ ಕಿತ್ಲಿ ಘೆತ್ಲ್ಯಾರ್‌ಯೀ ತಿ ಉಣಿಂಚ್. ಹೆಂ ಉಡಾಸಾಂತ್ ಆಸುಂ.



ಪ್ರತಿಭಾ ಪುರಸ್ಕಾರ-2021

ಕಳವ್ಣಿ

ಪುತ್ಕೂರ್, ಮರೀಲ್ ಆನಿ ಬನೂರ್ ಫಿರಗಜಿಂಚ್ಯಾ ಪ್ರತಿಭಾವಂತ್ ವಿದ್ಯಾರ್ಥಿಂಕ್ ತಾಂಚ್ಯಾ ಸಾಧನಾ ಖಾತಿರ್ ಉಲ್ಲಾಸುಂಚಿಂ ವಾರ್ಡ್ ಕಾರ್ಯೆಂ 'ಪ್ರತಿಭಾ ಪುರಸ್ಕಾರ-2021' ಹ್ಯಾಚ್ ಅಕ್ಟೋಬರ್ ಮಯ್ಚ್ಯಾಂತ್ ಮಾಂಡುನ್ ಹಾಡ್ಲಾಂವ್. ತ್ಯಾ ಖಾತಿರ್, ಹ್ಯಾ ತೀನೀ ಫಿರಗಜಾಂಚ್ಯಾ SSLC ಆನಿ ಉಪ್ರಾಂತ್ಲ್ಯಾ ಶಿಕ್ಷಾಚ್ಯಾ ನಿಮಾಣ್ಯಾ ಪರೀಕ್ಷಾಂನಿ 'ವಿಶಿಷ್ಟ ಶ್ರೇಣಿ' (Distinction) ಯಾ ತಾಚೆ ಪ್ರಾಸ್ ಚಡಿತ್ ಸ್ಕಾನ್ ಜೊಡ್ಲೆಲ್ಯಾ ವಿದ್ಯಾರ್ಥಿಂನಿ, ತಶೆಂಚ್ ಖೆಳ್-ಶೆತಾಂತ್ ರಾಜ್ಯ್ (State Level) ಆನಿ ತಾಚೆ ಪ್ರಾಸ್ ವಯ್ಲ್ಯಾ ಹಂತಾಂನಿ ಸಾಧನ್ ಕೆಲ್ಲ್ಯಾ ಖೆಳ್ಗಾಡ್ಯಾಂನಿ, ಆಪ್ಲಿ ತಸ್ವೀರ್, ಸಾಧನಾಂಚೊ ವಿವರ್ ಆನಿ ದಾಕ್ಟೆ ಸಪ್ತೆಂಬರ್ 20ತಾರ್ಕೆ ಬಿಶರ್ ಪುತ್ಕೂರ್ ಇಗರ್ಜೆಚ್ಯಾ ದಪ್ಪರಾಕ್ ಪಾವಿತ್ ಕರುಂಕ್ ವಿನಂತಿ.

ಹ್ಯಾ ಸಂಬಂಧಿ ಅರಿ-ಪತ್ರಾಂ ಪುತ್ಕೂರ್ ಇಗರ್ಜೆಚ್ಯಾ ದಪ್ಪರಾಂತ್ ಮೆಳ್ತಾತ್.

ಹ್ಯಾ ಸಕಯ್ಲ್ಯಾಂನಿ ಅರಿ ಘಾಲ್ಯೆತ್:

1. SSLC – 2019-20 / 2020-21 – 90% & above.
2. PUC – 2019-20 / 2020-21 – 85% & above.
3. Degree – 2019-20 – 70% & above.
4. Any other higher courses – Distinction & above.

ಸಂಪರ್ಕಾಕ್: ರೋಯ್ಸ್ ಪಿಂಟೊ. ಫೊ: 9743081381,

ಚಾರ್ಲ್ಸ್ ಪುಡ್ತಾದೊ. ಫೊ: 9449030091

ಫೆಬಿಯನ್ ಗೋವಿಯಸ್

ಅಧ್ಯಕ್, ಡೊನ್ ಬೊಸ್ಕೊ ಕ್ಲಬ್ ಪುತ್ಕೂರ್ (ಠ).



ಕೊರೊನಾ ತಂದಿಟ್ಟ ಶಿಕ್ಷಣದ ಸ್ಥಿತ್ಯಂತರ



ಜೆಸ್ಸಿ ಪಿ.ವಿ

ಎಷ್ಟು ನಿರಾತಂಕವಾಗಿ ದಿನಗಳು ಸಾಗುತ್ತಿದ್ದವು! ಮನೆಮನೆಗಳಲ್ಲೂ ಬೆಳಗ್ಗಿನ ಹೊತ್ತು ಮಕ್ಕಳನ್ನು ಶಾಲೆಗೆ ಕಳುಹಿಸುವ ತರಾತುರಿ! ಮಕ್ಕಳು ಶಾಲೆಗೆ ಹೊರಟಮೇಲೆ ಅಮ್ಮಂದಿರಿಗೆ ಸ್ವಲ್ಪ ಬಿಡುವು ಸಿಗುತ್ತಿತ್ತು. ಅಪ್ಪ, ಅಮ್ಮ ಇಬ್ಬರೂ ಹೊರಗಡೆ ದುಡಿಯಲು ಹೋಗುವವರಿದ್ದಲ್ಲಿ ಮತ್ತಷ್ಟು ಗಡಿಬಿಡಿ! ಎಲ್ಲರೂ ಹೊರಟ ಮೇಲೆ ಮನೆಗೆ ಬೀಗ. ಸಂಜೆಯ ಹೊತ್ತು ಪಾಠ ಕೇಳಿ, ಓದಿ, ಬರೆದು, ಮೈದಾನದಲ್ಲಿ ಆಡಿ, ಬಳಲಿ ಬೆಂಡಾಗಿ ಬರುವ ಮಕ್ಕಳು. ಪುಸ್ತಕ ತುಂಬಿದ ಬ್ಯಾಗನ್ನು ಒಂದೆಡೆ ಇಟ್ಟು ಹೆಸರಿಗೆ ಕೈಕಾಲು ಮುಖ ತೊಳೆದು ತಿಂಡಿ ತಿಂದು ಸುಧಾರಿಸಿಕೊಳ್ಳಲು ಮಕ್ಕಳು ಹಾತೊರೆಯುವ ದೃಶ್ಯ. ಸ್ವಲ್ಪ ಹೊತ್ತು ಟಿ.ವಿ. ನೋಡಿಯೋ, ಆಟವಾಡಿಯೋ ಬಂದು ಸ್ನಾನಮುಗಿಸಿ ಹೋಮ್ ವರ್ಕ್ ಮಾಡಲು ಕುಳಿತುಕೊಳ್ಳುವ ಅವರ ನಿತ್ಯದ ಕಾಯಕ. ಊಟ ಮಾಡಿ ಮಲಗಿ ಬೆಳಗ್ಗೆ ಬೇಗ ಎದ್ದು ಶಾಲೆಗೆ ಹೋಗುವ ಯೋಚನೆಯ ಜೊತೆ ನಿದ್ರೆಗೆ ಜಾರುವ ರೀತಿ. ಸಮವಸ್ತ್ರ ಧರಿಸಿ, ಬ್ಯಾಗ್ ಹಾಕಿ ಶಿಸ್ತಿನಿಂದ ಶಾಲೆಗೆ ಹೋಗುವ, ತರಗತಿಯಲ್ಲಿ ಶಿಸ್ತಿನಿಂದ ಕುಳಿತು ಪಾಠ ಕೇಳುವ, ಆಟದ ಮೈದಾನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನಿರ್ದೇಶನದಂತೆ ವಿವಿಧ ವ್ಯಾಯಾಮ, ಆಟೋಟಗಳಲ್ಲಿ ತೊಡಗಿಕೊಳ್ಳುವ ಆ ದೃಶ್ಯಗಳೇ ನಮಗೆ ಕನಸು ಎಂಬಂತೆ ಅನಿಸತೊಡಗಿದೆ. ಧುತ್ಸನೆ ಎರಗಿದ ಮಹಾಮಾರಿ ಕೋವಿಡ್ ಮಕ್ಕಳ ಭವಿಷ್ಯಕ್ಕೆ ಕೊಡಲಿಯೇಟು ನೀಡತೊಡಗಿದ್ದು ಸುಳ್ಳಲ್ಲ.

2020ರ ಪ್ರಾರಂಭದಲ್ಲಿ ಕೋವಿಡ್-19 ಎಂಬ ಮಹಾಮಾರಿಯ ಬಗ್ಗೆ ಹಲವು ಕತೆಗಳೂ, ವೀಡಿಯೋಗಳೂ ವಾಟ್ಸಾಪ್‌ನಲ್ಲಿ ಹರಿದಾಡತೊಡಗಿದ್ದವು. ಚೀನಾದಲ್ಲಿ ಇರುವ ರೋಗ ಇಲ್ಲಿಗೆ ಬರುವ ಬಗ್ಗೆ, ಬಂದರೂ ಜನಜೀವನವನ್ನು ಇಷ್ಟು ಹೆಚ್ಚಾಗಿ ಬಾಧಿಸುವ ಬಗ್ಗೆ

ಯಾರಿಗೂ ಕಲ್ಪನೆಯೇ ಇದ್ದಿರಲಿಲ್ಲ. ಕೊರೊನಾ ವೈರಸ್ ಹೆಚ್ಚು ಬಿಸಿಯ ವಾತಾವರಣದಲ್ಲಿ ಬದುಕುಳಿಯುವುದಿಲ್ಲ. ಹಾಗಾಗಿ ಉಷ್ಣವಲಯದ ವಾತಾವರಣವೇ ಹೆಚ್ಚಿರುವ ಭಾರತ ಹೆಚ್ಚು ಭಯಪಡಬೇಕಾಗಿಲ್ಲ. ಇಲ್ಲಿನ ಯೋಗ, ಆಯುರ್ವೇದ, ಆಹಾರ ಪದ್ಧತಿ ಇತ್ಯಾದಿಗಳಿಂದಾಗಿ ಕೊರೊನಾ ನಮಗೆ ತಗಲುವುದೇ ಇಲ್ಲ ಎಂಬ ಭಂಡ ಧೈರ್ಯದೊಂದಿಗೆ ದಿನಕ್ಕೊಂದು ಕಷಾಯ ಕುಡಿಯುತ್ತಾ, ಡಾಕ್ಟರ್‌ಗಳು ಹಾಗೂ ಡಾಕ್ಟರ್ ಅಲ್ಲದ ಯಾರೂ ಯಾರೋ ವಾಟ್ಸಾಪ್‌ನಲ್ಲಿ ಹರಿಬಿಟ್ಟ ವೀಡಿಯೋಗಳ ಸಲಹೆಯನ್ನು ಪಾಲಿಸುತ್ತಾ, ಲಿಂಬೆ-ಶರಬತ್ತು ಕುಡಿಯುತ್ತಾ, ಮೂಗಿಗೆ ಲಿಂಬೆರಸ ಬಿಡುತ್ತಾ ದಿನಕಳೆದ ನಮಗೆ ಭಾರತವೂ ಕೊರೊನಾದ ಕಪಿಮುಷ್ಟಿಗೆ ಸಿಕ್ಕಿಕೊಂಡು ತತ್ತರಿಸುವುದು ಗೊತ್ತಾದಾಗ ಪರಿಸ್ಥಿತಿ ಕೈಮೀರಿ ಹೋಗಿತ್ತು. ಆರಂಭದಲ್ಲಿ ಅಲ್ಲಲ್ಲಿ ಒಂದೋ ಎರಡೋ ಜನ ಕೊರೊನಾ ಸೋಂಕಿನಿಂದ ಮೃತರಾದಾಗ ಜನರೂ ಸರ್ಕಾರವೂ ಹೌಹಾರಿತು. ಆಗಾಗ ಕೈತೊಳೆಯುತ್ತಾ, ಸ್ಯಾನಿಟೈಸರ್ ಹಚ್ಚುತ್ತಾ, ಬೀದಿಬೀದಿಗಳನ್ನೂ, ಸಾರ್ವಜನಿಕ ಸ್ಥಳಗಳನ್ನೂ ಸ್ಯಾನಿಟೈಸ್ ಮಾಡುತ್ತಾ ಕೊರೊನಾ ಹರಡದಂತೆ ಜನರೂ ಸರ್ಕಾರವೂ ಎಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಕೆಮ್ಮುವವರು, ಸೀನುವವರು, ಜ್ವರಪೀಡಿತರು ಮುಂತಾದವರನ್ನು ಕಂಡಾಗ ಜನ ಭಯದಿಂದ ಪಲಾಯನ ಮಾಡಿದರು. ಮಾಸ್ಕ್ ಧರಿಸಿದರೂ ಹೊರಗಿಳಿಯಲು

ಕಾಜಾರಾಚಿಂ ಯಾ ಇತರ್ ಆಮಂತ್ರಣ್ ಪತ್ರಾಂ ಫೊಡ್ಯಾಚ್ ಘಂಟ್ಯಾಂನಿ ತಯಾರ್!
ವಿಂಚವ್ಲೆಕ್ ದೊನ್ರಿ ಥರಾಂಚಿಂ ಕಾರ್ಡಾಂ! ಕಂಪ್ಯೂಟರ್ ಕಂಪೋಸಿಂಗ್ ಆಫ್‌ಸೆಟ್ ಪ್ರಿಂಟಿಂಗ್

ಸಂಪರ್ಕ್ ಕರಾ:

ಮಿರಾ ಪ್ರಿಂಟರ್ಸ್

ಕಪಿತಾನಿಯೊ ಇಸ್ಕೊಲಾ ಲಾಗ್ನಾರ್, ಪಂಪ್‌ವೆಲ್, ಮಂಗ್ಳೂರ್-2. ಫೋನ್ : 0824-4285497, 9108175497

ಭಯಪಡುತ್ತಿದ್ದರು. ಕೊರೋನಾ ಪೀಡಿತರಾದ ಸ್ವಂತ ಮನೆಯ ಸದಸ್ಯರನ್ನೇ ಕೆಲವರು ಶತ್ರುಗಳಾಗಿ ಕಂಡರು. ಮಾರ್ಚ್ ತಿಂಗಳಲ್ಲಿ ಇತಿಹಾಸದಲ್ಲಿ ಮೊದಲಬಾರಿ ಎಂಬಂತೆ ಲಾಕ್‌ಡೌನ್ ಘೋಷಣೆಯಾದಾಗ ಜನಜೀವನ ಸ್ತಬ್ಧವಾಯಿತು. ಹಲವರು ಉದ್ಯೋಗ ಕಳೆದುಕೊಂಡರು. ಹಲವರಿಗೆ ದೈನಂದಿನ ಊಟಕ್ಕೂ ಕಷ್ಟ ಎದುರಾಯಿತು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಮನೆಯೊಳಗೆ ಬಂಧಿಯಾದರು.

ಮೊದಮೊದಲು ಮಕ್ಕಳಿಗೆ ಲಾಕ್‌ಡೌನ್‌ನಿಂದಾಗುವ ನಷ್ಟದ ಬಗ್ಗೆ ಯಾರಿಗೂ ಅರಿವಾಗಲಿ, ಚಿಂತೆಯಾಗಲಿ ಇರಲಿಲ್ಲ. ಆದರೆ ಒಂದೆರಡು ತಿಂಗಳ ಬಳಿಕ ಲಾಕ್‌ಡೌನ್ ತೆರವಾದರೂ ಶಾಲೆಗಳು ಪುನರಾರಂಭವಾಗಲಿಲ್ಲ. ಜನಜೀವನ ಸ್ವಲ್ಪಮಟ್ಟಿಗೆ ಸಹಜ ಸ್ಥಿತಿಗೆ ಮರಳಲಾರಂಭಿಸಿದಾಗ 'ವತಾರ ಶಾಲೆಗಳು' ಎಂಬ ಹೆಸರಲ್ಲಿ ವಿದ್ಯಾರ್ಥಿಗಳು ವಾಸವಾಗಿರುವ ಜನವಸತಿ ಪ್ರದೇಶಗಳಿಗೆ ಶಿಕ್ಷಕರು ತೆರಳಿ ಪಾಠ ಮಾಡಲಾರಂಭಿಸಿದರು. ಆದರೆ 'ವಿದ್ಯಾಗಮ'ದ ಚಟುವಟಿಕೆಗಳು ಔಪಚಾರಿಕ ಶಾಲಾ ಶಿಕ್ಷಣದ ಉದ್ದೇಶಗಳನ್ನು ಸಂಪೂರ್ಣವಾಗಿ ಪೂರ್ತಿಗೊಳಿಸಲಿಲ್ಲ. ಇಲಾಖೆ ಹಾಗೂ ಶಿಕ್ಷಕರ ಪ್ರಯತ್ನದಿಂದ ಸ್ವಲ್ಪಮಟ್ಟಿಗೆ ಕಲಿಕೆ ನಡೆಯಿತು. 2021ರ ಪ್ರಾರಂಭದಲ್ಲಿ ಭೌತಿಕ ತರಗತಿಗಳು ಶಾಲಾ ವತಾರದಲ್ಲಿ ಹಂತ ಹಂತವಾಗಿ ಆರಂಭವಾದವು. ಆದರೆ ಮಾರ್ಚ್ ತಿಂಗಳು ಕೊನೆಯಾದಾಗ ಕೊರೋನಾ ಆರ್ಭಟ ತೀವ್ರವಾಯಿತು. ಮತ್ತೊಮ್ಮೆ ದೇಶ ಲಾಕ್‌ಡೌನ್‌ನ ಹೆಸರಲ್ಲಿ ಲಾಕ್ ಆಯಿತು. ಮತ್ತೆ ಶಾಲೆಗಳು ಬಂದ್ ಆದವು. ಪರೀಕ್ಷೆಗಳಿಲ್ಲದೆಯೇ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಉತ್ತೀರ್ಣರಾದರು. ಎರಡೂ ವರ್ಷಗಳಲ್ಲಿ ಎಸ್. ಎಸ್.ಎಲ್.ಸಿ. ಪರೀಕ್ಷೆ ನಡೆಸುವ ವಿಚಾರದಲ್ಲಿ ಮಾತ್ರ ಸರ್ಕಾರ ದೃಢ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಪರೀಕ್ಷೆ ನಡೆಯಿತು. ಈ ವರ್ಷವಂತೂ ಪರೀಕ್ಷೆಗೆ ಹಾಜರಾದ ಎಲ್ಲರನ್ನೂ ಉತ್ತೀರ್ಣಗೊಳಿಸಲು ಸರ್ಕಾರ ನಿರ್ಧರಿಸಿತು. ಬಹು ಆಯ್ಕೆ ಮಾದರಿಯ ಪ್ರಶ್ನೆಪತ್ರಿಕೆ ಇರುವುದನ್ನೂ, ಎಲ್ಲರೂ ಪಾಸು ಎಂಬುದನ್ನೂ ತಿಳಿದದ್ದೇ ವಿದ್ಯಾರ್ಥಿಗಳು ಕಲಿಕೆಯ ತೀವ್ರತೆಯನ್ನು ಕಡಿಮೆಗೊಳಿಸಿದರು. ಲಾಕ್‌ಡೌನ್‌ನಿಂದಾಗಿ ಶಾಲೆಯಿಂದ ದೂರವಾಗಿ ಮನೆಯಲ್ಲೇ ಇದ್ದ ಕಾರಣ ಕಲಿಕೆಯಲ್ಲಿನ ನಿರಂತರತೆ ಹಾಗೂ ಆಸಕ್ತಿ ಮೊದಲೇ ಕಡಿಮೆಯಾಗಿತ್ತು. ತಮ್ಮ ಪೂರ್ಣ ಸಾಮರ್ಥ್ಯ ಬಳಸದೇ ಏನೋ ಒಂದಿಷ್ಟು

ಓದಿದ ವಿದ್ಯಾರ್ಥಿಗಳಲ್ಲಿ ಹಲವರು ತಮ್ಮ ನೈಜ ಸಾಮರ್ಥ್ಯಕ್ಕಿಂತ ಕಡಿಮೆ ಅಂಕ ಪಡೆದರು.

ಶಿಕ್ಷಣದಲ್ಲಿ ಮೊಬೈಲ್‌ನ ಪಾಠಪಾಠ:

ಎರಡು ವರ್ಷಗಳ ಹಿಂದೆ ಶಿಕ್ಷಕರೂ ಪೋಷಕರೂ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರಮುಖ ಉಪದೇಶ, ಮೊಬೈಲ್‌ನಿಂದ ದೂರವಿರಿ, ಟಿವಿ ವೀಕ್ಷಣೆ ಕಡಿಮೆ ಮಾಡಿ ಎಂಬುದಾಗಿತ್ತು. ಆದರೆ ಈಗ ಅವರೇ ಮಕ್ಕಳಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ ಹೋಮ್‌ವರ್ಕ್‌ಗಳನ್ನು ಮಾಡಿ, ಗೂಗಲ್ ಮೀಟ್‌ನಲ್ಲಿ ಭಾಗವಹಿಸಿ, ಆನ್‌ಲೈನ್ ಕ್ಲಾಸಿಗೆ ಭಾಗವಹಿಸಿ, ಚಂದನದಲ್ಲಿ ಬರುವ 'ಸಂವೇದ' ಇ-ಕ್ಲಾಸ್‌ಗಳನ್ನು ವೀಕ್ಷಿಸಿ ಎಂದು ಹೇಳುವ ಅನಿವಾರ್ಯತೆ ಬಂದಿದೆ. ನೆಟ್‌ವರ್ಕ್ ಇಲ್ಲ, ಕರೆನ್ಸಿ ಇರಲಿಲ್ಲ, ನೆಟ್ ಪ್ಯಾಕ್ ಮುಗಿಯಿತು, ಅಪ್ಪ ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ ಈ ರೀತಿಯ ಸಾವಿರ ನೆಪಗಳಿಂದ ಆನ್‌ಲೈನ್ ಕ್ಲಾಸ್ ತಪ್ಪಿಸುವ ಮಕ್ಕಳು ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸದಾ ವ್ಯಸ್ಥವಾಗಿರುತ್ತಾರೆ.


ಕೊರೋನಾ ಕಾರಣದಿಂದ ಮನೆಯಲ್ಲೇ ಉಳಿದು ಮೊಬೈಲಿಗೂ ಟಿವಿಗೂ ದಾಸರಾದ ಮಕ್ಕಳಲ್ಲಿ ಕೆಲವರಿಗೆ ತೀವ್ರತರಹದ ಮಾನಸಿಕ ಹಾಗೂ ಮನೋ-ದೈಹಿಕ ಕಾಯಿಲೆಗಳು ಪ್ರಾರಂಭವಾಗಿವೆ. ಕೆಲವು ಮಕ್ಕಳು ಅಪರಿಚಿತರಿಂದ ಅಂತರ್ಜಾಲ ಆಧಾರಿತ ಮೋಸ, ಕುತಂತ್ರ, ಶೋಷಣೆಗಳಿಗೆ, ಬ್ಲಾಕ್‌ಮೇಲ್‌ಗೆ ಒಳಗಾಗಿದ್ದಾರೆ. ಜಾಲತಾಣಗಳ ಮೂಲಕ ಹೆಣ್ಣುಮಕ್ಕಳಿಗೆ ಪರಿಚಿತರಾದ ಕೆಲವು ವಂಚಕರು ಪ್ರೀತಿ-ಪ್ರೇಮದ ನೆಪವೊಡ್ಡಿ ಅವರ ನಗ್ನ ಚಿತ್ರಗಳನ್ನು ಕಳಿಸುವಂತೆ ಒತ್ತಾಯಿಸಿ, ಕೊನೆಗೆ ಆ ಚಿತ್ರಗಳನ್ನಿಟ್ಟುಕೊಂಡು ಕೊಲೆ ಬೆದರಿಕೆ ಒಡ್ಡಿ ನಿರಂತರವಾಗಿ ಅವರ ಪ್ರತ್ಯಕ್ಷ ಅಥವಾ ಪರೋಕ್ಷವಾದ ಲೈಂಗಿಕ ಶೋಷಣೆ ಮಾಡುತ್ತಿರುವ ಬಗ್ಗೆ ಅನೇಕ ಪ್ರಕರಣಗಳು ದಾಖಲಾಗಿವೆ. ಮೊಬೈಲ್ ಫೋನ್ ಹಾಗೂ ಡಿಜಿಟಲ್ ಲೋಕದ ಕೆಡುಕನ್ನು ಅರಿಯದ ಮುಗ್ಧ ಮಕ್ಕಳು ದೊಡ್ಡ ಬಲೆಗೆ ಸಿಲುಕಿದ್ದಾರೆ. ಸಿಲುಕುತ್ತಲೇ ಇದ್ದಾರೆ.

ಶಿಕ್ಷಣ ಕ್ಷೇತ್ರ ಈಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಮಕ್ಕಳ ಫೀಸನ್ನು ನಂಬಿ ಹೈಟೆಕ್ ಶಾಲೆ ತೆರೆದವರು, ಖಾಸಗಿ ಶಾಲೆಗಳನ್ನು ಪ್ರಾರಂಭಿಸಿದವರು ಹಾಗೂ ಅಲ್ಲಿನ ಶಿಕ್ಷಕರು ಬಹಳ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಲೆಗಳು ಹೇಗೂ ಪ್ರಾರಂಭವಾಗಿಲ್ಲ. ಹಾಗಿರುವಾಗ

ಯಾಕೆ ಆನ್‌ಲೈನ್ ಕ್ಲಾಸಿಗಾಗಿ ಸುಮ್ಮನೆ ಖಾಸಗಿ ಶಾಲೆಗೆ ಹಣ ಸುರಿಯಬೇಕು ಎಂದು ಕೆಲವರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸತೊಡಗಿದ್ದಾರೆ. ಶಿಕ್ಷಕರಿಗೆ ಮುಖಾಮುಖಿಯಾಗಿ ತರಗತಿಯಲ್ಲಿ ಕುಳಿತಾಗಲೇ ಅತ್ತಿತ್ತ ಗಮನಹರಿಸುವ ಮಕ್ಕಳು ಆನ್‌ಲೈನ್ ಕ್ಲಾಸಲ್ಲಿ ತಮಗಿಷ್ಟಬಂದಂತೆ ಇರುತ್ತಾರೆ. ಮನೆಕೆಲಸಗಳನ್ನು ಮಾಡಲು ಉದಾಸೀನ ಮಾಡುತ್ತಾರೆ. ಹಲವರಿಗೆ ಕಲಿಕೆಯಲ್ಲೇ ಆಸಕ್ತಿ ಕಳೆದುಹೋಗಿದೆ. ಹಲವರು ಕಲಿತದ್ದನ್ನು ಭಾಗಶಃ ಅಥವಾ ಪೂರ್ತಿ ಮರೆತಿದ್ದಾರೆ. ಈ ರೀತಿ ಇನ್ನೂ ಸ್ವಲ್ಪ ಸಮಯ ಮುಂದುವರಿದರೆ ಮಕ್ಕಳ ಶೈಕ್ಷಣಿಕ ಜ್ಞಾನದ ಮಟ್ಟದ

ಸೂಚ್ಯಂಕ ಕೆಳಗಿಳಿಯುತ್ತಾ ಹೋಗುತ್ತದೆ. ಮೊಬೈಲ್ ಜ್ಞಾನವಷ್ಟೇ ಹೆಚ್ಚಿ, ಕಣ್ಣೂ ಮನಸ್ಸೂ ಕೆಟ್ಟು, ನರದೌರ್ಬಲ್ಯ ಕಾಡಿ, ಮಾನಸಿಕ ಸ್ಥಿಮಿತವೂ ತಪ್ಪುತ್ತದೆ.

ಕೊರೋನಾ ಶಿಕ್ಷಣ ಕ್ಷೇತ್ರದಲ್ಲೂ ಮಕ್ಕಳ ಬದುಕಲ್ಲೂ ತಂದಿಟ್ಟ ಈ ಕೆಟ್ಟಕಾಲ ದೂರವಾಗಲಿ. ಶಾಲೆಗಳು ತೆರೆದು, ಔಪಚಾರಿಕ ಶಿಕ್ಷಣ ಆದಷ್ಟು ಬೇಗ ಆರಂಭವಾಗಲಿ. ಅರಿತು ಬಳಸದಿದ್ದರೆ ಬಳಸಿದವನನ್ನೇ ಸುಡುವ ಬೆಂಕಿಯಂತಹ ಸ್ಮಾರ್ಟ್‌ಫೋನ್‌ನಿಂದ ಮಕ್ಕಳು ದೂರವಿರುವ ಕಾಲ ಬರಲಿ. ಮಕ್ಕಳ ಬದುಕು ಹಸನಾಗಲಿ. ಬೆಳಗಲಿ. ❖



ಮೊಂತಿ-ಫೆಸ್ಟಾಚೆ ಉಲ್ಲಾಸ್!

ಪುತ್ತೂರ್, ಮರೀಲ್ ಆನಿ ಬನ್ನೂರ್ ಫಿರಗಿಂಚ್ಯಾ ಸರ್ವ್ ಯಾಜಕಾಂಕ್, ಧಾರ್ಮಿಕಾಂಕ್, ಗುರ್ಹಾರಾಂಕ್, ಆಮ್ಚ್ಯಾ ಸರ್ವ್ ವಾಚ್ಪ್ಯಾಂಕ್, ಬರವ್ಪ್ಯಾಂಕ್ ಆನಿ ಜಾಯ್ರಾತ್‌ದಾರಾಂಕ್ ಮರಿಯೆಚ್ಯಾ ಜಲ್ಮಾ ಫೆಸ್ಟಾಚೆ ಪರಿಂ ಪಾಟಯ್ತಾಂವ್.

ಅಧ್ಯಕ್ಮ ಆನಿ ಸರ್ವ್ ಸಾಂದೆ,
ಡೊನ್ ಬೊಸ್ಕೊ ಕ್ಲಬ್ ಪುತ್ತೂರ್ (ಠಿ)

ಮೊಗಾಚೊ ಉಡಾಸ್



ಜೆಸಿಂತಾ ಕುಟಿನ್ಟಾ


(ಜೊನ್ ಕುಟಿನ್ಟಾಚಿ ಪತಿಣ್)

ಮರಣ್: 08.08.2020



ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:
ಸಾಯ್ನ್ ವೇಗಸ್ ಆನಿ ಕುಟಮ್, ಪುತ್ತೂರ್

Happy Golden Birthday



Jolly John Saldanha

09.08.2021

May God decorate each Golden Ray of the Sun reaching you with wishes of Success, Happiness and Prosperity.

Wish you a Super Duper Golden Birthday!

**Joyce Violet Saldanha (Wife), Joston (Son), Bengaluru,
G. S. Saldanha & Molly Saldanha (Parents), Mangaluru,
Anil G. Pais (Bro-in-law) & Saritha Pais (Sis-in-law),
Ancia & Aston (Neice & Nephew), Puttur.**

ಮೊಗಾಚೊ ಉಡಾಸ್



ಮೇಲಿ ಮಿನೆಜಿಸ್

ಮರಣ್: 20.07.2021 (103 ವರ್ಷಾಂ)

ಅಮರ್ ಉರ್ಲ್ಯಾಯ್ ಮಾಯ್ ತುಂ ಆಮ್ಚ್ಯಾ ಕಾಳ್ಜಾಂನಿ
ಚಲ್ತೆಲ್ಯಾಂವ್ ಆಮಿ ತುವೆಂ ದಾಕವ್ನ್ ದಿಲ್ಲ್ಯಾ ಮೆಟಾಂನಿ
ತುವೆಂ ದಿಲ್ಲ್ಯಾ ಮೊಗಾಕ್ ಆಮಿ ಋಣಿ
ಸಾಸಾಣ್ ಸುಖ್ ಮಾಗ್ತಾಂವ್ ತುಕಾ ಸದಾಂಕಾಳಿಂ

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

ಮೇಬಲ್ ಮಿನೆಜಿಸ್,
ಆ್ಯಲನ್ ಮರ್ಚಿನ್ ಆನಿ ಆ್ಯನೆಟ್ ಮಿಶೆಲ್,
ತೆಂಕಿಲ, ಪುತ್ತಾರ್.

FOND REMEMBRANCE



Albert Menezes

Died: 12.06.2021



Mary Menezes

Died: 20.07.2021

*Sadly missed along life's way...
Lovingly remembered every day...
No longer in our life to share
But in our heart you're always there.*

A Tribute of Love from:

**Alwyn Rita Miranda, Bondel,
Anoop Deena Miranda & fly., Bondel,
Rovina Kenneth Aranha & fly., Dubai.**



06.01.2021

Happy Ma



*Gratiation
Delma*

Best Wish

Michael D'Silva,
& all family

Put

Married Life

24.01.2021



*Clevan
Rincia*

Wishes from:

Benedicta D'Silva

Family members,

and friends

FOND REMEMBRANCE



Mary Menezes

Died: 20.07.2021

*The void you left, no one can heal.
Your memories that we cherish, no one can steal.
Your values continue to inspire us to take your noble work forward.
You live with us always in our thoughts and forever in our hearts.*

A Tribute of Love from:

**Alex Dotty Menezes, Darbe,
Deepak Sharel Menezes & Fly., Darbe,
Deepthi Arun Crasta & Fly., Dubai,
Divya Rashal Rego & Fly., Kuwait.**



ಅಮರ್ ಅಡಾಸ್



ಭಿ ಅನಾ ಮಸ್ಕರೇನ್ಡನ್

ಅರುಲಾಯ್ ಮೇಳ್, ಮೈಸೂರ್
(ಮುಕೆಲ್ ಮೆಸ್ತ್ರಿಣ್, ಸಾಂ. ಜುಜೆ ಹಾಯ್ಸ್ಕೂಲ್, ಹುಣ್ಣೂರ್)
ಆದ್ಲಿ ಪ್ರೊವಿನ್ಸಿಯಲ್

(ಧುವ್: ದೆಿ ಮಾವಿಸ್ ಮಸ್ಕರೇನ್ಡನ್ ಹಾಚಿ)

ಜನನ್: 22.09.1959 (ಪುತ್ತೂರ್) ಮರಣ್: 18.09.2019 (ಹುಣ್ಣೂರ್)

ಧಾರ್ಮಿಕ್ ಭಯ್ಣ್ ಜಾವ್ನ್ ಜಿಣಿ ಜಿಯೆಲಿಯ್ ಸಮರ್ಪಿತ್
ಶಿಕ್ಷಾತ್ ಬುದ್ಧಂತ್, ಆಧ್ಯಾತ್ಮಿಕ್ ಜಿಣಿಯೆಂತ್ ಅಪ್ಪಂತ್
ವಿದ್ಯಾರ್ಥಿನ್ ಮಾರ್ಗದರ್ಶಕಿ, ಮಯ್ಯಾಸಿ ಆನಿ ಮೊಗಾಚಿ
ವಿಂಚ್ಚಾರ್ ಸಾಧಕಿ, ಶಿಕ್ಷಾ ಶೆತಾಂತ್ಲಿ ದಿವ್ವಿ ಪ್ರಕಾಸ್ ಫಾಂಕ್ಚಿ!

ಕುಡಿಂತ್ ಅಸ್ಕತ್, ಮತಿಂತ್ ಚುರುಕ್, ಜಿಣಿ ಖಾಲ್ತೆಪಣಾಚಿ
ಶೆಜ್ ಸಾಮಾರ್ಯಾಂಕ್, ಕುಟ್ಮಾ ಸಾಂದ್ಯಾಂಕ್, ಮೊಗಾ ಮಯ್ವಾಸಾಚಿ
ದುಬ್ಬ್ಯಾ ಧಾಕ್ಪ್ಯಾಂಚ್ಯಾ, ಗರ್ಜೆವಂತಾಂಚ್ಯಾ ಕಶ್ಟಾಂಕ್ ಸ್ಪಂದನ್ ಕರ್ಚಿ
ಸಹವಾವ್ರಡ್ಯಾಂಕ್ ಪ್ರೇರಕಿ, ಜಿಣಿಯೆಂತ್ ಸದಾಂ ತೃಪ್ತಿದಾಯಕಿ!

ದೆವಾನ್ ವಿಂಚ್ಲೆಂ ಫುಲ್ ತುಂ, ದೆವಾಕ್ ಮಾನ್ವಲೆಂಯ್
ವೊಡ್ತಾಚಾ ಮಾಲಿಕ್ ಜಾಯ್ ದೆಕುನ್ ಸರ್ಗಾರಾಜಾಕ್ ಪಾಪ್ಲೆಂಯ್
ಕುಟ್ಮಾ ಸಾಂದ್ಯಾಂಕ್ ತುಜಾ, ದುಖಾ ಸಾಗೊರಾಂತ್ ಬುಡಯ್ಲೆಂಯ್
ಸಂಸಾರಾಕ್ ಆದೇವ್ನ್ ಮಾಗೊನ್ ಅಮರ್ ಜಿವಿತ್ ಜೊಡ್ಲೆಂಯ್!

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

ಮೇಲಿ ಜುಅಯಾನ ಪಿಂಟೊ (ಅವಯ್),

ಭಿ ಪಾಖ್ಲಿನ್ ಮಸ್ಕರೇನ್ಡನ್ (ಕಾರ್ಕಿಅತ್ ಮಿಶನಲಿ),

ವಿಅಯಾಸ್ ಅಲ್ಲುರಾ ಮಸ್ಕರೇನ್ಡನ್ ಆನಿ ಕುಟಮ್, ಅಣ್ಣೇಅಯಾ,

ಮಾ| ಜೋಸೆಫ್ ಮಸ್ಕರೇನ್ಡನ್, ಬಿಗಾರ್, ಕಲರಾಯ್,

ನಾಯ್ಕನ್ ವೇಗನ್ ಆನಿ ಕುಟಮ್, ಪುತ್ತೂರ್.

Hearty Congratulations



Ms. Rishel Pinto

Audiologist and Speech Language Pathologist

**We Congratulate You on Your
Successful Completion of Graduation as an
Audiologist & Speech Language Pathologist
from Fr. Muller College of Speech & Hearing.**

With Love and Blessings:

**Ronald Nancy Pinto (Parents),
Neville Pinto (Brother), Panglai,
Richard Laveena Pinto & Fly., Samethadka,
Rudolf Jemily Pinto & Fly., Panglai,
Royce Anitha Pinto, Panglai,
Roshan Josna Pinto & Fly., Bengaluru.**



ಪುತ್ತೂರೆಂ ಉದೆವ್ನ್ ಯೆಂವ್ಚೆಂ ನೆಕೆತ್, ರಿಶೆಲ್

ಪುತ್ತೂರ್ ಫಿರಗಜೆಚ್ಯಾ ಪಾಂಗ್ಡಾಯ್ ವಾಡ್ಯಾಚ್ಯಾ ಮಾನೆಸ್ತ್ ರೋನಾಲ್ಡ್ ಪಿಂಟೊ ಆನಿ ಮಾನೆಸ್ತಿಣ್ ತೆರೆಸಾ ನೆನ್ನಿ ಲೋಬೊ ಹಾಂಚಿ ಧುವ್ ರಿಶೆಲಾಚೆಂ ಸಾಧನ್ ಅಪ್ರತೀಮ್! ತೆಂ ಸಾಂ. ಫಿಲೊಮಿನಾ ಹಾಯ್ಸ್ಕೂಲಾಂತ್ ಶಿಕ್ತಾನಾ ಎನ್.ಸಿ.ಸಿ. ಆರ್ಮಿ ವಿಂಗಾಂತ್ (NCC Army Wing)ಕ್ ಭರ್ತಿ ಜಾಲ್ಲೆಂ ಮಾತ್ ನ್ಹಯ್ ಕಂಬಾಯ್ಡ್ ಆನ್ಯುವಲ್ ಟ್ರೈಯಿಂಗ್ ಕೆಂಪಾಂತ್ (Combined Annual Training Camp, 'CATC') ಬೆಸ್ಟ್ ಡ್ರಿಲ್ ಅವಾರ್ಡ್ (Best Drill Award) ಆಪ್ಣಾವ್ನ್ ಆನಿ ಎಸ್. ಎಸ್.ಎಲ್.ಸಿ. (SSLC)ಂತ್ 94% ಅಂಕಾಂ ಸವೆಂ 'A+' ಗ್ರೇಡ್ ಆಪ್ಣಾವ್ನ್ ಆಪ್ಲ್ಯಾ ಸಾಧನಾಚಿ ಸುರ್ವಾತ್ ಕೆಲ್ಲಿ.



ಸಾಂ. ಫಿಲೊಮಿನಾ ಪಿಯು ಕೊಲೆಜಿಂತ್ ಶಿಕ್ತಾನಾ ತೆಂ ಆರ್ಮಿ ವಿಂಗಾಕ್ ಭರ್ತಿ ಜಾಲೆಂ. ತ್ಯಾ ವೆಳಾರ್, ಉತ್ತರಖಂಡಾಚ್ಯಾ ನೆಹರು ಇನ್‌ಸ್ಟಿಟ್ಯೂಟ್ ಒಫ್ ಮೌಂಟೇನಿಯರಿಂಗ್ (Nehru Institute of Mountaineering) ಹಾಂಗಾಸರ್ ಚಲ್‌ಲ್ಲ್ಯಾ ಅಡ್ವೆಂಚರ್ ಕೊರ್ಸಾಂತ್ (Adventure Course) 'A' ಗ್ರೇಡ್ ಜೋಡ್ನ್ ಪಿಯುಸಿ ಪಿ.ಸಿ.ಎಮ್.ಬಿ. (PCMB)ಂತ್ 81% ಅಂಕ್ ಜೋಡ್ನ್ ಹ್ಯಾಚ್ಚೆ ವೆಳಾರ್ ಎನ್.ಸಿ.ಸಿ. 'ಬಿ ಸರ್ತಿಫಿಕೇಟ್' (NCC B Certificate) ತಾಣೆಂ

ಆಪ್ಣಾಯ್ಲಿ.

ಉಪ್ರಾಂತ್, ಮಂಗ್ಳುರ್ಚ್ಯಾ ಫಾಮಾದ್ ಫಾ. ಮುಲ್ಲರ್ ಕೊಲೆಜಿಂತ್ ಚಾರ್ ವರಾಂಚ್ಯಾ Bachelor in Audiology Speech & Language Pathology, (BASLP) ಸನದ್ ಶಿಕ್ಪಾಂತ್ Distinction ತಾಣೆಂ ಆಪ್ಣಾಯ್ಲಿಂ. ಸಾಂಗಾತಾಚ್ ಎನ್.ಸಿ.ಸಿ.ಚಿ ಉನ್ನತ್ 'A Certificate' 'A' ಗ್ರೇಡಿಂತ್ ಪಾಸ್ ಕೆಲ್ಲಿ ಕೀರ್ತ್ ರಿಶೆಲಾಚಿ!

ಪ್ರಸ್ತುತ್, ಮಣಿಪಾಲ್ ಇನ್‌ಸ್ಟಿಟ್ಯೂಟ್ ಒಫ್ ಹಯರ್ ಎಜುಕೇಶನ್ (MAHE) ಹಾಂಗಾಸರ್ M.Sc. in Audiology ಶಿಕ್ಪಾಕ್ ಸಿಟ್ ಲಾಬ್ಲ್ಯಾ ಅಸಲ್ಯಾ ಶಿಕ್ಪಾಕ್ ಭರ್ತಿ ಜಾಂವ್ಚ್ಯಾ ಪುತ್ತೂರ್ಚ್ಯಾ ಕ್ರಿಸ್ತಾಂವ್ ಭುರ್ಗ್ಯಾಂ ಪಯ್ಲಿ ರಿಶೆಲ್ ಪಯ್ಲೆಂ ಜಾವ್ನಾಸಾ.

ತಾಚ್ಯಾ ಹ್ಯಾ ವಿಶೇಷ್ ಸಾಧನಾ ಥಂಯ್ ಆಮಿ ವ್ಹಡ್ ಅಭಿಮಾನ್ ಪಾವ್ತಾಂವ್ ಆನಿ ತಾಕಾ ಚೆಪೆಂ ಉಕಲ್ತಾಂವ್! ಭಾರತಾಚ್ಯಾ ಸೈನಾಕ್ ಭರ್ತಿ ಜಾಂವ್ಚಿ ತಾಚಿ ಆಶಾ ಸುಫಳ್ ಜಾಂವ್ಚಿ ಮ್ಹಣ್ ಮಾಗ್ತಾಂವ್.

ಅಧ್ಯಕ್ ಆನಿ ಸರ್ವ್ ಸಾಂದೆ,
ಡೊನ್ ಬೊಸ್ಕೊ ಕ್ಲಬ್ ಪುತ್ತೂರ್ (ರಿ)



ಸಾಂ. ವಿತೊರ್ ಹಾಯ್ಸ್ಕೂಲ್ ಆನಿ ಪ್ರಾಥಮಿಕ್ ಇಸ್ಕೂಲಾಚ್ಯಾ ಪಾತ್ರೊನಾಚೆಂ ಫೆಸ್ಟ್

ಸಾಂ. ವಿತೊರ್ ಹಾಯ್ಸ್ಕೂಲ್ ಆನಿ ಪ್ರಾಥಮಿಕ್ ಇಸ್ಕೂಲಾಚ್ಯಾ ಪಾತ್ರೊನಾಚೆಂ ಫೆಸ್ಟ್ ಜುಲಾಯ್ 28ವೆರ್, ಮಾಯ್ ದೆ ದೇವುಸ್ ಇಗರ್ಜೆಂತ್ ಮಿಸಾಚ್ಯಾ ಬಲಿದಾನಾ ಸವೆಂ ಚಲವ್ನ್ ವ್ಹೆಲೆಂ. ವಿಗಾರ್ ಮಾ ಲೋರೆನ್ಸ್ ಜೆರೊಮ್ ಮಸ್ಕರೆನ್ವಿಸಾನ್ ಪ್ರಧಾನ್ ಯಾಜಕ್ ಜಾವ್ನ್,

ಮಾ ಕೆವಿನ್ ಲೋರೆನ್ಸ್ ಡಿಸೊಜ, ಮಾ ಆ್ಯಂಟಿನಿ ಪ್ರಕಾಶ್ ಮೊಂತೇರೊ, ಮಾ ಸ್ಟೆನಿ ಪಿಂಟೊ, ಮಾ ವಿಜಯ್ ಲೋಬೊ ಆನಿ ಮಾ ರಾಯನ್ ಕ್ರಾಸ್ತ ಸಂಗಿಂ ಸಹ ಭೆಟವ್ಲಿ ಕೆಲಿ.

ಕೊವಿಡ್-19ಚೊ ಪ್ರಭಾವ್ - ಸಂಸಾರ್ ಜಾಲಾ ವಿರಾರ್

ಕೊರೊನಾ ಕೊರೊನಾ ಕೊರೊನಾ..


ವಿವಿಡ್ ಮಾಧ್ಯಮಾಂನಿ, ಲೋಕಾಚ್ಯಾ ತೊಂಡಾಂತ್
ಏಕ್‌ಚ್ ನಾಂವ್ ಕೊರೊನಾ.

ಭಿಯಾನ್ ಭರ್ಲಾ ಲೋಕ್ ತೆಂ ನಾಂವ್ ಆಯ್ಕತಾನಾ.
“ಹೆಂ ಆಮ್ಕಾಂ ಆಯಿಲ್ಲೆಂ ಖರ್‌ಗೀ?”
ಮ್ಹಣ್ತಾ ಅಂತೊನ್ ನೊರೊನ್ಹಾ.

ಮೊಳ್ಯಾಂಕ್ ದಿಸಾನಾತ್‌ಲೊ ಕೊರೊನಾ ಮ್ಹಳ್ಳೊ ಏಕ್ ಲ್ಹಾನ್ ವಯಸ್ ಚಿನಾಚ್ಯಾ ವುಹಾನಾಂತ್ ಜಲ್ಮ್ ಘೆವ್ನ್, ಸಗ್ಳೊ ಸಂಸಾರ್‌ಚ್ ಹಾಲಂವ್ಕ್ ಲಾಗ್ಲಾ. ಸಗ್ಳೊ ಸಂಸಾರ್‌ಚ್ ವಿಚಿತ್ರ್ ಸಂದಿಗ್ಡೆಂತ್ ಪಡೊನ್ ವಳ್ಳಳೊಂಕ್ ಲಾಗ್ಲೊ. ಸಗ್ಳ್ಯಾ ಸಂಸಾರಾಚಿ ಆರ್ತಿಕ್ ಪರಿಗತ್ ಅಧೋಗತಿಕ್ ಪಾವ್ಲಾ. ಆನೈಕ್ಲಾ ಸಾಂಗಾತಾ ಮೊಗಾನ್ ಉಲಂವ್ಚೆಂ ಸೊಡ್, ತಾಚೆ ಮುಕಾರ್ ರಾವೊಂಕ್ ಸಕತ್ ನಾತ್‌ಲೊ ಕಾಳ್ ಆಯ್ಲಾ. ಮೊಗಾಚ್ಯಾಂಕ್ ಹಾತ್ ಮೆಳಂವ್ಕ್ ಪಾಟಿಂ ಸರ್ನ್, ದೋನ್ ಹಾತ್ ಜೋಡ್ನ್ ನಮಸ್ಕಾರ್ ಕರ್ಪಿ ಪರಿಸ್ಥಿತಿ ಆಯ್ಲಾ. ಭುರ್ಗ್ಯಾಂಕ್ ಪೊಟ್ಲಿನ್ ಧರುಂಕ್, ಮಾಲ್ಗಡ್ಯಾಂ ಸರಿಂ ವಚೊಂಕ್ ಸಯ್ತ್ ಆಡ್ಲಾರ್ಲಾಂ. ದುಕಾನಾಕ್ ಗೆಲ್ಯಾರ್ ಅಂತರ್ ದವರ್ನ್, ತೊಂಡಾಕ್ ಮಾಸ್ಕ್ ಘಾಲ್ನ್ ಸಾಮಾನ್ ಕಾಣ್ಣೆಂವ್ಕ್ ಪಡ್ಲಾಂ. ಲಾಯ್ನಿರ್ ರಾವ್‌ಲೊ ‘ಸುರ್-ಸುರ್’ ಕರಿತ್ ಜಾಲ್ಯಾರ್, ಶಿಂಕೊ ಆಯ್ಲಾರ್ ತೊ ವ್ಹಡೊ ಆತಂಕ್‌ವಾದಿ ಮ್ಹಳ್ಳ್ಯಾ ಪರಿಂ ದೊಳೆ ವಾಟಾರ್ನ್ ಪಳಯ್ತಾತ್. ಖಿಂಚಿಯೆ ವಸ್ತ್ ಆಪ್ಣುಂಕ್ ಭಿಯೆಂವ್ಚಿ ಸ್ಥಿತಿ ಉಬ್ಜಾಲ್ಯಾ. ಅಂಗ್ಲಿ ಥಾವ್ನ್ ತರ್ಕಾರಿ ಹಾಡ್ಲ್ಯಾರ್ ಸಾಬಾಚ್ಯಾ ಉದ್ಯಾನ್ ಧುವ್ನ್ ಭಿತರ್ ವ್ಹರಾಚೆ ಪಡ್ಲೆಂ. ಘರಾ ಆಯಿಲ್ಲ್ಯಾ ಘರ್ಚ್ಯಾ ಮನ್ಶಾಂನಿ ಪಾಟ್ಲ್ಯಾ ಬಾಗ್ಲಾನ್ ಶೀದಾ ನ್ಹಣ್ಣೆಕ್ ವಚುನ್, ನ್ಹಂವ್ನ್ ಭಿತರ್ ಯೆಂವ್ಚಿ ಸ್ಥಿತಿ ಉಬ್ಜಾಲಿ.

ಚಡಾವತ್ ದೆಶಾಂನಿ ಕೊರೊನಾ ಥಾವ್ನ್ ಬಚಾವಿ ಜೊಡುಂಕ್ ಲೋಕ್‌ಡಾವ್ನ್, ಕರ್ಪ್ಚೊ ಜಾರಿ ಕೆಲೆಂ. ಹಾಚೆ ವರಿಂ ಭಾರತಾಂತ್ ಮಾತ್ ನ್ಹಯ್ ಸಂಸಾರಾಚ್ಯಾ ಸಗ್ಳ್ಯಾ ದೆಶಾಂನಿ ಆರ್ತಿಕ್ ಸ್ಥಿತಿ ಲಾಚಾರ್ ಜಾವ್ನ್ ಗೆಲಿ. ಕಂಪ್ಲೊ ಬಂಧ್ ಜಾಂವ್ನ್ ಸಬಾರಾಂನಿ ಕಾಮಾಂ ಹೊಗ್ಡಾಯ್ಲಿಂ. ಹ್ಯಾ ಲೋಕ್‌ಡಾವ್ನ್ ನಿಮ್ತಿಂ ದುರ್ರೊಳೊ ಕುಳ್ವಾರ್, ಮಧ್ಯಮ್ ವರ್ಗಾಚೆ ಖಾಣ್-ಜೆವಾಣ್ ನಾಸ್ತಾನಾ ಕಂಗಾಲ್ ಜಾಲೊ. ದುಬ್ಳೊ ಕಾಮೆಲಿ ಕಾಮ್ ನಾಸ್ತಾನಾ, ಪಾಂಯ್ ವಾಟೆನ್ ಆಪ್ಲ್ಯಾ ಸ್ವಂತ್ ಗಾಂವಾಕ್ ಗೆಲೊ. ಕ್ರಿಸ್ತಾಂವ್

ಓ ಎಫೆಸ್ ದರೈ, ಪುತಾರ್.



ಸಂಘ್-ಸಂಸ್ಥಾಂನಿ, ಇಗರ್ಜಾಂನಿ ನ್ಹಯ್ ಆಸ್ತಾಂ ಹೆರ್ ಧರ್ಯಾಚ್ಯಾಂನಿ ದುಬ್ಳೊ ಲೋಕಾಕ್ ಖಾಣಾ-ವರಿ ವಾಂಟ್ಲಿ ನಿಜಾಯ್ಕಿ ಹ್ಯಾ ಕೊರೊನಾ ವರಿಂ ಮನ್ಶಾಪಣಾಚೊ ನೀಜ್ ರಂಗ್ ಉಗ್ತಾಡಾಕ್ ಆಯ್ಲೊ ಮ್ಹಣ್ಣೆತ್.

ಭಾರತಾಂತ್ 2020 ಜನೆರ್ 27ವೆರ್ ಪಯ್ಲಿ ಕೊವಿಡ್ ಕೇಸ್ ಕೆರಳಾಂತ್ ದಾಕಲ್ ಜಾಲ್ಲಿ. ಕರ್ನಾಟಕಚ್ಯಾ ಕಲ್ಬುರ್ಗಿಂತ್ ಎಕ್ಲೊ ಹ್ಯಾ ಕೊರೊನಾ ವರಿಂ ಪಯ್ಲೊ ಮರಣ್ ಪಾವ್ಲೊ.

ಸುರೈರ್ ಹ್ಯಾ ಕೊರೊನಾಚೆಂ ದರ್ಬಾರ್ ಇತ್ಲೆಂ ಆಸ್‌ಲೆಂಕೀ, ತಾಣೆಂ ಸಬಾರಾಂಕ್ ಗೀಳ್ನ್ ಸೊಡ್ಲೆಂ. ಸಗ್ಳೊ ಸಂಸಾರ್‌ಚ್ ಹ್ಯಾ ಕೊವಿಡಾಚ್ಯಾ ಮುಟಿ ಭಿತರ್ ಚಡ್ಡೆಲ್ಲೊ! ಸರ್ಕಾರಾನ್ ಥಂಯ್ ಥಂಯ್ ‘ಕ್ವಾರಂಟೈನ್ ಕೇಂದ್ರ’ ಉಗ್ತಿಂ ಕರ್ನ್, ಹ್ಯಾ ಪಿಡೆಚೊ ವೊಸೊ ಲಾಗ್‌ಲ್ಲ್ಯಾಂಕ್ 14 ದೀಸ್ ಹ್ಯಾ ಕೆಂದ್ರಾಂನಿ ವೆಗ್ಳಿಂ ದವರ್ನ್ ತಾಂಚೆರ್ ಪಾರೊ ದವರ್ಲೊ. ಲೇಕ್ ನಾತ್‌ಲ್ಲ್ಯಾ ಜಿವಾಂಕ್ ಗಿಳ್‌ಲೊ ಕೊವಿಡ್ ಖಿಂಚ್ಯಾಚ್ ಸಂಪ್ರದಾಯಿಕ್ ಅವ್ಯಾಸ್ ಕರ್ನ್ ದೀನಾಸ್ತಾನಾ, ಮೂಯಾಂಕ್ ಜಾಡ್ನ್ ಹುಲ್ಪಾಯಿಲ್ಲ್ಯಾ ಪರಿಂ ನ್ಹಯ್ ತಡಿಂನಿ ಪುರ್ದೆಂ. ಥೊಡ್ಯಾಂಕ್ ನ್ಹಂಯಾಂನಿ ಕಾಡ್ನ್ ಉಡಯ್ಲೆಂ. ಅಶೆಂ ಮನ್ಶಾಚಿ ಕೂಡ್ ಕ್ರೂರ್ ರಿತಿನ್ ನಾಸ್ ಕೆಲಿ.

ಆಮ್ಚ್ಯಾ ಭಾರತಾಂತ್ ಫಿತಿಪ್ಪಣಾಂಕ್ ಬರ್ಗಾಲ್ ನಾ. ಕೊವಿಡ್ ಕಾಳಾರ್ ಆನೈಕ್ ವಯಸ್ ಮ್ಹಳ್ಳ್ಯಾರ್ ‘ಕೊವಿಡ್ ಫಿತಿಪ್ಪಣ್’. ಶಿಕ್ವಿ ಲೋಕ್‌ಯೀ ಹ್ಯಾ ಫಿತಿಪ್ಪಣಾಕ್ ಬಲಿ ಜಾಲೊ. ಗೊರ್ವಾಂಚೆಂ ಮೂತ್ ಪಿಯೆಲ್ಯಾರ್ ಕೊರೊನಾ ಪಿಡಾ ಲಾಗಾನಾ ಮ್ಹಣ್ ಖಿಬಾರ್ ಜಾಲಿ. ಥೊಡ್ಯಾ ಹಳ್ಳೆಂನಿ ‘ಕೊರೊನಾ ಅಮ್ಮ’ ದೆವಿಚಿ ಮೂರ್ತಿ ತಯಾರ್ ಕರ್ನ್, ತಾಚಿ ಪುಜಾ ಕರುಂಕ್ ಲಾಗ್ಲೆ. ಎಕ್ಲಾನ್ ಲಿಂಬ್ಯಾ ರೋಸ್ ನಾಕಾ-ಪುಡಾಂ ಭಿತರ್ ಘಾಲ್ಯಾರ್ ಕೊರೊನಾ ಯೇನಾ ಮ್ಹಣ್ ಪರ್ಗಟ್ಲೆಂ. ಕೆರಳಾಂತ್ಲಾ ಥೊಡ್ಯಾ ಕ್ರಿಸ್ತಾಂವಾಂನಿ ನಾಕಾ ಬೊಂವಾರಿಂ ಆನಿ

ಭಿತರ್ ತೇಲ್ ಪುಸ್ತುರ್ ಕೊರೊನಾ ಯೇನಾ ಮ್ಹಣ್ ಪ್ರಚಾರ್ ಕೆಲೆಂ. ತಮಿಳ್‌ನಾಡುಂತ್ ಎಕಾ ಕುಟ್ಮಾಚಿ ಸಾಂದೆ ಆಗ್ಣೆಂತ್ ಭಾಣಾಂತ್ ವೊತುನ್ ನ್ಹಲೆ ಕಂಯ್. ಥೊಡ್ಯಾ ಗಾಂವಾಂನಿ ರಸ್ತುರ್ ಗಾಡಿಯೆಂನಿ ಉಚೊ ಫಾಲ್ಸ್ ಧುಂವರ್ ಫಾಲೊ ಕಂಯ್. ಹಾಕಾ ಕೊರೊನಾ ಭಿಯಾನ್ ಧಾಂವ್ತಾ ಮ್ಹಣ್ ತಾಂಚಿ ಪಾತ್ಯೆಣಿ.

ಆಮ್ಚ್ಯಾ ರಾಶ್ಟ್ರಾಚ್ಯಾ ಮಹಾನ್ ಮುಕೆಲ್ಯಾನ್ ತಾಳ್ಯೊ, ವಾಟ್ಲೊ, ತಟ್ಟೆಂ ಬಡಂವ್ಕ್, ಲಾಯ್, ಕೆಂಡ್ಲಾಂ, ದಿವೆ ಪೆಟಂವ್ಕ್ ಉಲೊ ದಿಲೊ. ಪುಣ್ ಹ್ಯಾ ಪಿತ್ತಿಸ್ತಣಾಚೊ ವೊಸೊ 2021ವ್ಯಾ ವರ್ಸಾ ಆಜ್ ಮ್ಹಣಾಸರ್ ನಾಸ್ ಜಾಲೊ ನಾ.

ಕೊರೊನಾ ವಯಸಾ ನಿಮ್ಮಿಂ ಲೊಕ್‌ಡಾವ್ನ್ ಆನಿ ಕರ್ಚ್ಯಾ ವರ್ವಿಂ ಧಾರ್ತಿಕ್ ಆಚರಣ್, ಫೆಸ್ತಾಂ, ಕಾಜಾರಾಂ, ಉತ್ರವ್ ಇತ್ಯಾದಿಂಕ್ ಕುರಾಡ್ ಪಡ್ಲಿ. ಇಗರ್ಚೊ ಬಂಧ್ ಕೆಲ್ಲ್ಯಾನ್ ಮಿಸಾಕ್ ಭಾಗ್ ಘೆಂವ್ಚೊ ಅವ್ಕಾಸ್ ನಾ ಜಾಲೊ. ದೃಶ್ಯ ಮಾಧ್ಯಮಾಂಚೆರ್ ಮಿಸಾಂ ಪ್ರಸಾರ್ ಕೆಲ್ಲ್ಯಾನ್ ಸಬಾರಾಂಕ್ ಇಗರ್ಚೆಕ್ ವೆಚಿ ವಿಸರ್ ಪಡ್ಲಲ್ಯಾ ಪರಿಂ ದಿಸ್ತಾ. ಆತಾಂ ಕೊರೊನಾ ಪಿಡಾ ಉಣಿ ಜಾವ್ನ್ ಇಗರ್ಚೊ ಉಗ್ಡೊ ಕೆಲ್ಯಾರಿ ಲೋಕ್ ಆದ್ಲೆ ಪರಿಂ ಮಿಸಾಕ್ ಯೇನಾ.

ಹ್ಯಾ ಪಿಡೆ ವರ್ವಿಂ ಥೊಡ್ಯೊ ವ್ಹಡ್ಲೊ, ದಾಕ್ಟೊ ಕಂಪ್ಲೊ, ವೆಪಾರ್-ವಯ್ಜಾಚ್ ಬಂಧ್ ಪಡ್ಲೊ ಥೊಡ್ಯಾ ಖಾಸ್ಗಿ ಕಂಪ್ಲೊನಿ ಕಾಮಾಗಾರಾಂಕ್ ಘರಾ ಥಾವ್ನ್‌ಚ್ ಕಾಮ್ (ವರ್ಕ್ ಫುಮ್ ಹೋಮ್) ಕರುಂಕ್ ಪರ್ವಣಿ ದಿಲಿ. ಭುರ್ಗ್ಯಾಂಕ್ ಆನ್‌ಲಾಯ್ಸ್ ಕ್ಲಾಸ್ ಕರುಂಕ್ ಸುರ್ವತ್ ಕೆಲಿ. ಹ್ಯಾ ವರ್ವಿಂ ಭುರ್ಗ್ಯಾಂಕ್ ಘರಾ ಭಿತರ್‌ಚ್ ಬಸಂವ್ಚಿ ಸ್ಥಿತಿ ಆಯ್ಲಿ. ಎಕಾ ತೆಂಪಾರ್ ಇಸ್ಕೊಲಾಂನಿ ಮೊಬಾಯ್ಲ್ ಹಾಡ್ಲಾರ್ ಟಿಚರಾಂ ಜೋರ್ ಕಾರ್ನ್ ತಾಂಚಿಂ ಮೊಬಾಯ್ಲ್ ಕಾಡ್ನ್ ದವರ್ತಾಲಿಂ. ಆಜ್ ತಿಂಚ್ ಶಿಕ್ಯಕಾಂ ಆನ್‌ಲಾಯ್ಸ್ ಕ್ಲಾಸ್ ಕರ್ತಾನಾ, ಭುರ್ಗ್ಯಾಂ ಕಡೆ ಮೊಬಾಯ್ಲ್ ಕಾಡ್ಲಾಯ್ ಜಾಂವ್ನ್ ದೀಂವ್ಕ್ ಪಡ್ಲಾಂ. ಮೊಬಾಯ್ಲ್ ಆಸ್ಲಾರಿ 'ನೆಟ್' ಮೆಳಾನಾಸ್ತಾಂ ಭುರ್ಗಿಂ ಗುಡ್ಯಾಚೆರ್‌ಗೀ, ರುಕಾಚೆರ್‌ಗೀ ಬಸೊನ್, ಮಾರ್ಗಾ ದೆಗೆರ್ ಬಸೊನ್ ಶಿಕ್ಷಿ ಪರಿಸ್ಥಿತಿ ಹ್ಯಾ ಕೊರೊನಾನ್ ಕೆಲಿ. ಮೊಬಾಯ್ಲ್ ನಾತ್‌ಲ್ಲ್ಯಾಂಕ್ ಥೊಡ್ಯಾ ಉದಾರ್ ಮನಾಚ್ಯಾಂನಿ ದಾನ್ ದಿಲಿಂ. ಭುರ್ಗ್ಯಾಂ ಕಡೆ ಮೊಬಾಯ್ಲ್ ಆಸೊನ್, ವೊರಾಂಗ್ಲಾನ್ ತಾಚೆರ್ ಆಸೊನ್ ದುಸ್ರೊ ಕಸಲ್ಯೊಯಿ ಚಟುವಟಿಕೊ ನಾಸ್ತಾನಾ ಭುರ್ಗಿಂ ಕಾಸಾಕ್ ಪ್ರಯೋಜನ್ ನಾತ್‌ಲ್ಲ್ಯಾ ಪರಿಂ ಜಾಂವ್ಚ್ಯಾಂತ್ ದುಬಾವ್ ನಾ. ಭುರ್ಗಿಂ ಘರಾಚ್

ಆಸ್ತಾನಾ ತಾಂಕಾಂ ಮೊಬಾಯ್ಲ್ ಸವಯ್ ಚಡೊನ್ ಅಂತರ್‌ಜಾಳಿಂತ್ ಕಿತೆಂ ಮೆಳ್ತಾ ತೆಂ ಶಿಕಾನಾಸ್ತಾನಾ ರಾವ್ತಿರ್‌ಗೀ?. ಆತಾ ಆನ್‌ಲಾಯ್ಸ್ ಕ್ಲಾಸ್ ಚಲ್ತಾನಾ ಹೆಂ ಘಡ್ವಾಂತ್ ದುಬಾವ್‌ಚ್ಚೆ ನಾ.

ಇಸ್ಕೊಲಾಂ ನಾಸ್ತಾನಾ ಭುರ್ಗ್ಯಾಂಕ್ ಘರಾಚ್ ಆನ್‌ಲಾಯ್ಸ್ ಶಿಕ್ಯಣ್ ದಿಂವ್ಚೆಂ ತಾಂಚ್ಯಾ ಸಾಮಾಜಿಕ್, ಹೆರಾಂ ಸಾಂಗಾತಾ ಭರ್ವೊಂಕ್ ವ್ಹಡ್ ಅಡ್ಲೆ. ಇಸ್ಕೊಲಾಕ್ ಗೆಲ್ಲ್ಯಾ ವೆಳಾರ್ ಭುರ್ಗ್ಯಾಂಕ್ ಹೆರಾಂ ಸಾಂಗಾತಾ ಭರ್ವೊಂಕ್, ಸೊಡ್-ದೊಡ್ ಕರ್ನ್ ಜಿಯೆಂವ್ಕ್, ಶಿಕ್ಯಕಾಂಕ್, ವ್ಹಡಿಲಾಂಕ್ ಮಾನ್ ದೀಂವ್ಕ್ ತರ್ವೆತಿ ಮೆಳ್ತಾಲಿ. ಆತಾಂ ಆನ್‌ಲಾಯ್ಚ್ಯಾ ಶಿಕ್ವಾ ವರ್ವಿಂ ಭುರ್ಗ್ಯಾಂಕ್ ಹೆರಾಂ ಸಾಂಗಾತಾ ಮೆಳೊಂಕ್, ಸ್ವರ್ವ್ಯಾಂನಿ ಭಾಗ್ ಘೆಂವ್ಕ್, ಸಾಂಸ್ಕೃತಿಕ ಚಟುವಟಿಕಾಂನಿ ಭಾಗ್ ಘೆಂವ್ಕ್, ತಾಂಚಿಂ ತಾಲೆಂತಾಂ ಪ್ರದರ್ಶನ್ ಕರುಂಕ್ ಅಸಾಧ್ಯ್ ಜಾಲಾಂ. ತಾಣಿಂ ಬಾಂಯ್‌ತ್ಲ್ಯಾ ಮಾಣ್ಯಾ ಪರಿಂ ಹೊಚ್ ಮ್ಹಜೊ ಸಂಸಾರ್ ಮ್ಹಣ್ ಎಕ್ಸರೆಂ ಜಿಯೆಚಿ ಜಾಲಾಂ.

ಕೊರೊನಾ ಯೆಂವ್ಚ್ಯಾ ಪಯ್ಲೆಂ ಶಿಕ್ಯಕಾಂಕ್ ಪುರ್ವೊ ಸಾಂಬಾಳ್ ಮೆಳ್ತಾಲೊ. ಕೊರೊನಾ ವರ್ವಿಂ ಶಿಕ್ಯಕಾಂಕ್ ಸಾಂಬಾಳ್ ನಾ ಜಾಲಾ. ಥೊಡ್ಯಾಂಕ್ ಅರ್ವೊ ಸಾಂಬಾಳ್. ಥೊಡ್ಯಾ ಖಾಸ್ಗಿ ಶಿಕ್ಯಣ್ ಸಂಸ್ಥಾಂನಿ ಶಿಕ್ಯಕಾಂಕ್ ಕಾಮ್ ನಾ ಜಾಲಾಂ. ಭುರ್ಗ್ಯಾಂನಿ ಶಿಕ್ಯಣಾ ಥಾವ್ನ್ ವಂಚಿತ್ ಜಾಯ್ನಾಯೆ ಮ್ಹಣ್ ಆನ್‌ಲಾಯ್ಸ್ ಕ್ಲಾಸ್ ಕರ್ತಾತ್. ಪುಣ್ ಸಮಾ ಸಾಂಬಾಳ್ ದೀನಾಂತ್. ವಿಚಾರ್ಲ್ಯಾರ್ 'ಭುರ್ಗ್ಯಾಂಚ್ಯಾ ವ್ಹಡಿಲಾಂನಿ ಫಿಸ್ ಬಾಂದುಂಕ್ ನಾ. ಕಸೊ ಸಾಂಬಾಳ್ ದಿಂವ್ಚೊ' ಮ್ಹಣ್ತಾತ್.

ಕೊವಿಡ್ ಖಾಲಿ ಆಮ್ಕಾಂ ತುಮ್ಕಾಂ ಮಾತ್ ನ್ಹಯ್. ಹೊ ಏಕ್ ಜಾಗತಿಕ್ ಸಮಸ್ಯೊ. ಹಾಕಾ ಪರಿಹಾರ್ ಸೊದುನ್ ಕಾಡ್ಲಾ. 'ವ್ಯಾಕ್ಸಿನ್' ತಯಾರ್ ಕೆಲಾಂ. ಹರೈಕ್ಲಾಕೇ ವ್ಯಾಕ್ಸಿನ್ ದಿತೆಕ್ ಆಸಾತ್. ಆಮಿ ವ್ಯಾಕ್ಸಿನ್ ಕಾಣ್ಲೆಲಾಂ. ದೆಕುನ್, ಕಶೆಂ ಜಾಯ್ ತಶೆಂ ಬೊಂವ್ಚೆತ್ ಮ್ಹಳ್ಳೆ ಥೊಡ್ಯಾಂಕ್ ಚಿಂತಪ್ ಆಸೊಂಕ್ ಪುರೊ. ಆತಾಂ ತಿಸ್ತೆಂ ಲಾರ್ ಯೆಂವ್ಚ್ಯಾರ್ ಆಸಾ. ಆತಾಂಚ್ ಆಮ್ಚಿ ಭದ್ರತಿ ಹ್ಯಾ ಕೊರೊನಾ ಥಾವ್ನ್ ಜೊಡ್ಲಿ ಬರಿ.

ಹರೈಕಾ ಕಶ್ಟಾಂಕ್ ಏಕ್ ಪರಿಹಾರ್ ಆಸಾಚ್. ಪಾತ್ಯೆಣಿ, ಭರ್ವೆಸೊ, ಮಾನಸಿಕ್ ಧಯ್, ಹೆರಾಂಕ್ ಕುಮೊಕ್ ಕರ್ಚೊ ಮನೋಭಾವ್, ಉತ್ತೀಮ್ ಚಿಂತಪ್ ಹೆಂ ಆಮ್ಕಾಂ ಸದಾಂಚ್ ರಾಕ್ವಾಂತ್ ದುಬಾವ್ ನಾ. ವೆಗಿಂಚ್ ಹಿ ಕೊರೊನಾ ಪಿಡಾ ಸಗ್ಳ್ಯಾ ಸಂಸಾರಾ ಥಾವ್ನ್ ನಾಸ್ ಜಾಂವ್ಚಿ ಮ್ಹಣ್ ಮಾಗ್ಯಾಂ.



ಮಾ ಸ್ಟೆನಿ ಪಿಂಟೊಲಾಗಿಂ ಸಂದರ್ಶನ್

ಪುತ್ರೂರ್, ಸಾಂ. ಫಿಲೊಮಿನಾ ಕೊಲೆಜಿಕ್ ನವೊ ಕ್ಯಾಂಪಸ್ ನಿರ್ದೇಶಕ್ ಆನಿ ಕೊಲೆಜಿಕ್ಯಾ ಇಂಗ್ಲಿಶ್-ಭಾಸ್ ವಿಭಾಗಾಕ್ ಪ್ರಾಧ್ಯಾಪಕ್ ಜಾವ್ನ್ ಆಯ್ಲೆವಾರ್ ವರ್ಗ್ ಜಾವ್ನ್ ಆಯಿಲ್ಲೊ ನವೊ ಯಾಜಕ್ ಮಾ ಸ್ಟೆನಿ ಪಿಂಟೊಲಾಗಿಂ ಚಲಯಿಲ್ಲೆಂ ಸಂದರ್ಶನ್.

ಸಂದರ್ಶಕ್: ತುಮ್ಚೆಂ ಬಾಳ್‌ಪಣ್ ಆನಿ ಶಿಕ್ವಾ ವಿಶ್ಯಾಂತ್ ಘೊಡೊ ವಿವರ್...

ಮಾ ಸ್ಟೆನಿ: ಹಾಂವ್ ಬೆಳ್ತಂಗಡಿ ತಾಲೂಕ್, ಇಂದುಬೆಟ್ಟು ಸಾಂ. ಫ್ರಾನ್ಸಿಸ್ ಸಾವೆರ್ ಫಿರ್ಗಜೆಚ್ಯಾ ರೋಮನ್ ಪಿಂಟೊ ಆನಿ ಸಿಸಿಲಿಯಾ ಡಿಸಿಲ್ವಾ ಹಾಂಚ್ಯಾ ಸಾತ್ ಭುರ್ಗ್ಯಾಂ ಪಯ್ಲಿ ಸವೊ. ಸರ್ಕಾರಿ ಇಸ್ಕೂಲ್, ನಾಡ್ ಹಾಂಗಾಸರ್ ಸುರ್ವಿಲೆಂ ಶಿಕಪ್ ಜಾತಚ್ ಸರ್ಕಾರಿ ಹಾಯ್ಸ್ಕೂಲ್ ನಾಡ್ ಮಂಗ್ಳುರ್ ರೊಚಾರಿಯೊ ಪಿಯು ಕೊಲೆಜ್ ಆನಿ ಉಪ್ರಾಂತ್ ಎಸ್.ಡಿ.ಎಮ್. ಕೊಲೆಜ್ ಉಜಿರೆ ಹಾಂಗಾಸರ್ ಪದ್ವಿ ಶಿಕಪ್ ಜೊಡ್ಲೆಂ.



ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ ಹಾಂಗಾಸರ್ ಎಂ.ಎ. (ಇಂಗ್ಲಿಶ್) ಸಂಪ್ತಚ್ ಎಂ.ಎ. ಇನ್ ಎಡ್ಯುಕೇಶನ್ ಹಾಂತುಂ ಪಯ್ಲೆಂ ರೆಂಕ್ ಜೊಡ್ಲೆಂ. ಉಪ್ರಾಂತ್ ಎಂ.ಎ. ಇನ್ ಪಬ್ಲಿಕ್ ಎಡ್‌ಮಿನಿಸ್ಟ್ರೇಶನ್ ಆನಿ ಕೆ.ಎಸ್.ಬಿ.ಯು, ಮಯ್ಸೂರ್ ಹಾಂಗಾಸರ್ ನ್ಯಾಶನಲ್ ಎಲಿಜಿಬಿಲಿಟಿ ಟೆಸ್ಟ್ (NET) ಇನ್ ಎಡ್ಯುಕೇಶನ್ ಉತ್ತೀರ್ಣ್ ಜಾಲಾಂ.

ಸಂದರ್ಶಕ್: ತುಮ್ಚ್ಯಾ ಗೊವ್ಳಿಕ್ ವಾವ್ರಾ ವಿಶಿಂ...

ಮಾ ಸ್ಟೆನಿ: ಧಾವಿ ಜಾಲ್ಲೆಂಚ್ ಹಾಂವ್ ಮಂಗ್ಳುರ್ ಸೆಮಿನರಿಕ್ ಭರ್ತಿ ಜಾಲೊಂ. ಮುಂಬಯ್‌ಚ್ಯಾ ಗೊರೆಗಾಂವ್ ಸೆಮಿನರಿಂತ್ ತತ್ವಶಾಸ್ತ್ರ್ ಆನಿ ದೇವ್‌ಶಾಸ್ತ್ರ್ ಶಿಕ್ವಾಚಿಂ ಸಾತ್ ವರ್ಸಾಂ ಸಂಪವ್ನ್, ಮಂಗ್ಳುರ್ ಗೊವ್ಳಿಕ್ ಕೆಂದ್ರ್, ಬಜ್ಜೋಡಿ, ಹಾಂಗಾಸರ್ ಏಕ್ ವರ್ಸ್ ರಿಜೆನ್ಸಿ ಕೆಲಿ. ಮರ್ನಿನ್ ಮಾಯ್ ಫಿರ್ಗಜ್, ಫಜಿರ್ ದಿಯಾಕೊನ್ ಜಾವ್ನ್ ವಾವುರ್ನ್, 2017 ಎಪ್ರಿಲಾಚ್ಯಾ 16ವೆರ್ ಹಾಂವೆಂ ಯಾಜಕೀ ದೀಕ್ವಾ ಜೊಡಿ. ಉಪ್ರಾಂತ್ ಸಹಾಯಕ್

ವಿಗಾರ್ ಜಾವ್ನ್ ಇಜಯ್ ದೋನ್ ವರ್ಸಾಂ, ಪೆರ್ಮನೂರ್ ದೋನ್ ವರ್ಸಾಂ ಆನಿ ಮಡಂತ್ಯಾರ್ ಏಕ್ ವರ್ಸ್ ಸೆವಾ ದೀವ್ನ್, ಉಪ್ರಾಂತ್ ಜೆಪ್ಪು ಸಾಂ. ಜುಜೆ ವರ್ಕ್‌ಶೊಪ್ ಹಾಂಗಾಸರ್ ಸಹಾಯಕ್ ದಿರೆಕ್ತೂರ್ ಆನಿ ವ್ಯವಸ್ಥಾಪಕ್ ಜಾವ್ನ್ ವಾವ್ ದಿಲಾ.

ಸಂದರ್ಶಕ್: ಯಾಜಕ್‌ಪಣಾಕ್ ಪ್ರೇರಣ್ ಕಿತೆಂ?

ಮಾ ಸ್ಟೆನಿ: ಆವಯ್-ಬಾಪಯ್‌ಚೆಂ ಬೆಸಾಂವ್, ಕುಟ್ಮಾಂತ್ಲೆಂ ಮಾಗ್ಣೆಂ. ದೊಗಾಂ ಭಯ್ಣಿಂ ಧಾರ್ಮಿಕ್ ಮೆಳಾಂತ್ ಆಸೊನ್ ತಾಂಚಿ ದೇಖ್, ಕ್ರಿಯಾಳ್ ಆಲ್ತಾರ್ ಭುರ್ಗೊ ಜಾವ್ನ್‌ಸ್ತಾನಾ ಫಿರ್ಗಜ್ ವಿಗಾರಾಚೊ ಪಾಟಿಂಬೊ.

ಸಂದರ್ಶಕ್: ಗೊವ್ಳಿಕ್ ವಾವ್ರಾಚೊ ಅನ್ವೋಗ್...?

ಮಾ ಸ್ಟೆನಿ: ಶೈರಾಚ್ಯಾ ಆನಿ ಹಳ್ಳೆಂಚ್ಯಾ ಫಿರ್ಗಜಾಂನಿ ಸೆವಾ ದೀಂವ್ಕ್ ಅವ್ಕಾಸ್ ಲಾಬ್‌ಲ್ಲೆ ವರ್ವಿಂ ಚಡಿತ್ ಅನ್ವೋಗ್ ಮೆಳ್ಳೊ. ವಿವಿಧ್ ಫಿರ್ಗಜಾಂನಿ ವಾವ್ ಕರ್ತಾನಾ, ವಿಗಾರಾಂಚೊ ಪಾಟಿಂಬೊ

ಆನಿ ಮಾರ್ಗದರ್ಶನ್ ದೆಣ್ಯಾ ರುಪಾರ್ ಲಾಬ್ಲೆಂ.

ಸಂದರ್ಶಕ್: ಫಿಲೊಮಿನಾ ಕ್ಯಾಂಪಸಾ ವಿಶಿಂ ಅಭಿಪ್ರಾಯ್?

ಮಾ ಸ್ಟೆನಿ: ಏಕಾ ಪ್ರತಿಶ್ಠಿತ್ ಶಿಕ್ವಾ ಸಂಸ್ಥಾಂತ್ ಸೆವಾ ದಿಂವ್ಚೆಂ ಹೆಂ ವರ್ತೆಂ ಭಾಗ್ ಮ್ಹಣ್ ಹಾಂವ್ ಲೆಕ್ತಾಂ. ಹಾಂಗಾಸರ್ ಜಾಲ್ಲೆಂ ಬರೆಂಪಣ್ ಆನಿ ಅಭಿವೃದ್ಧಿ ಮುಕಾರುನ್ ವ್ಹರ್ಚಿ ವ್ಹಡ್ ಜವಾಬ್ದಾರಿ ಮ್ಹಜೆರ್ ಆಸಾ.

ಸಂದರ್ಶಕ್: ಆಮ್ಚ್ಯಾ ಯುವಜಣಾಂಕ್ ತುಮ್ಚೊ ಸಂದೇಶ್...

ಮಾ ಸ್ಟೆನಿ: ಕುಟ್ಮಾಚಿಂ ಮೊಲಾಂ ವಿಸರ್ವ್ಸಾಂ, ಸಮಾಜಿಂತ್ ಖರೆಂ ಮೆತೆರ್ಪಣ್ ಆಸೊನ್, ಭವಿಶ್ಯ್ ರುಪಿತ್ ಕರ್ಚೆ ವಿಶಿಂ ಜಾಗ್ರುತ್‌ಕಾಯೆನ್ ಮೆಟಾಂ ಕಾಡಿಜೆ. ಸಂದಿಗ್ಡ್ ಪರಿಸ್ಥಿತಿಂತ್, ಜಾಂವ್ ಕೊರೊನಾ ವಾ ನಿರುದ್ಯೋಗ್- ಧಯ್ ಸಾಂಡಿನಾಸ್ತಾಂ ಭಾವಾರ್ತಾಚ್ಯಾ ವಾಟೆರ್ ಫುಡೆಂ ಸರ್ಚೆಂ.



ಸಂದರ್ಶಕ್: ಕ್ಲೆಮಿ ಪೀಂತ್

ಮಾ ರಾಯನ್ ಕ್ರಿಸ್ತಾ ಲಾಗಿಂ ಸಂದರ್ಶನ್

ಸಂದರ್ಶಕ: ತುಮ್ಮೆಂ ಬಾಳ್‌ಪಣ್ ಆನಿ ಶಿಕಪ್ ಹ್ಯಾ ವಿಶ್ಯಾಂತ್ ಘೊಡೊ ವಿವರ್...

ಮಾ ರಾಯನ್: ಹಾಂವ್ ತಾಕೊಡೆ ಫಿರಗಜೆಚ್ಯಾ ಅಲ್ಫೋನ್ಸ್ ಕ್ರಿಸ್ತಾ ಆನಿ ಕ್ರಿಸ್ತಿನ ಕ್ರಿಸ್ತಾ ಹಾಂಚ್ಯಾ ತೆಗಾಂ ಭುರ್ಗ್ಯಾಂ ಪಯ್ಲಿ ಮಾಲ್ಗಡೊ. ಮ್ಹಜಿ ಭಯ್ಣ್ ವಿಜಯವಾಡಾಂತ್ ಧಾರ್ಮಿಕ್ ಭಯ್ಣ್ ಜಾವ್ನ್ ಸೆವಾ ದಿತೇ ಆಸಾ. ಭಾವ್ ದೆಹಿಕ್ ಶಿಕಪ್ ಆನಿ ಘರ್ ಸಾಂಬಾಳ್ತಾ. ಆಮ್ಚೆಂ ಕೃಶಿ ಕುಟಮ್. ಮ್ಹಜೆಂ ಸುರ್ದಿಲೆಂ ಶಿಕಪ್ ಸಾಂ ಜುಜೆ ಪ್ರಾಥಮಿಕ್ ಇಸ್ಕೂಲ್, ಆದರ್ಶ ಹಾಯ್ಸ್ಕೂಲ್ ತಾಕೊಡೆ ಆನಿ ಮಿಲಾಗ್ರಿಸ್ ಪಿಯು ಕೊಲೆಜ್ ಮಂಗ್ಳುರ್ ಹಾಂಗಾಸರ್ ಜಾಲೆಂ.



ಮಹಾವೀರ ಕೊಲೆಜ್ ಮೂಡಬಿದ್ರೆಂತ್ ಪದ್ವಿ ಶಿಕಪ್ ಸಂಪವ್ನ್, ಸುರತ್ಕಲ್ ಗೋವಿಂದದಾಸ ಕೊಲೆಜಿಂತ್ ಸ್ನಾತಕೋತ್ತರ್ ಪದ್ವಿ ಹಾಂವೆಂ ಜೊಡ್ಡಿ ಆನಿ ಬಿಎಡ್ ಶಿಕಪ್ ಶಿವಮೊಗ ಕುವೆಂಪು ವಿಶ್ವವಿದ್ಯಾನಿಲಯಾಂತ್ ಸಂಪಯ್ಲೆಂ. ಪ್ರಸ್ತುತ್ ಮಂಗ್ಳುರ್ ವಿಶ್ವವಿದ್ಯಾನಿಲಯಾಂತ್ ಪಿ.ಎಚ್.ಡಿ ಕರ್ನ್ ಆಸಾಂ.

ಸಂದರ್ಶಕ: ಯಾಜಕ್ ಜಾಂವ್ಕ್ ಪ್ರೇರಣ್...?

ಮಾ ರಾಯನ್: ಫಿರಗಜ್ ವಿಗಾರಾಚೊ ಆನಿ ಆವಯ್-ಬಾಪಾಯ್ಚೊ ಪಾಟಂಬೊ ತಶೆಂಚ್ಚ್ ಕುಟ್ಮಾಂತ್ಲೆಂ ಮಾಗ್ಣೆಂ.

ಸಂದರ್ಶಕ: ಗೊವಿಕ್ ವಾವ್ರಾ ವಿಶಿಂ ವಿವರ್...?

ಮಾ ರಾಯನ್: ಚಾರ್ ವರಾಂ ಕಿನ್ನಿಗೋಳಿ ಫಿರಗಜೆಂತ್ ಸಹಾಯಕ್ ಯಾಜಕ್, ದೋನ್ ವರಾಂ ಸೈಂಟ್ ಮೇರಿಸ್ ಕೊಲೆಜ್, ಬೆಳಾ ಹಾಂಗಾಸರ್ ಪ್ರಿನ್ಸಿಪಾಲ್ ಆನಿ ಆತಾಂ ಸಾಂ. ಫಿಲೊಮಿನಾ 'ಮೆನ್ಸ್' ಹೊಸ್ಟೆಲಾಚೊ ವಾರ್ಡನ್ ಸಾಂಗಾತಾಚ್ ಸ್ನಾತಕೋತ್ತರ್ ಕೊಮರ್ಸ್ (M.Com.) ವಿಭಾಗಾಚೊ ಪ್ರಾಧ್ಯಪಕ್ ಜಾವ್ನ್ ವಾವ್ರ್.

ಸಂದರ್ಶಕ: ವಾವ್ರ್ ದಿಲ್ಲ್ಯಾ ಫಿರಗಜಾಂನಿ ಆನಿ ಸಂಸ್ಥಾಂನಿ ತುಮ್ಮೊ ಅನ್ವೋಗ್...?

ಮಾ ರಾಯನ್: ಫಿರಗಜಾಂನಿ ಲೊಕಾ ಸಾಂಗಾತಾ ಕ್ರಿಯಾಳ್ ಮೆತರ್ಪಣ್ ಆಸ್‌ಲ್ಲ್ಯಾನ್ ಸರ್ವ್ ಲೊಕಾಚೊ ಸಹಕಾರ್ ಮ್ಹಾಕಾ ಮೆಳ್ಳಾ ಇಸ್ಕೂಲಾಂನಿ ಸಾಂಗಾತಾ ವಾವುರ್ಲ್ಯಾನ್ ಭರ್ಪೂರ್ ಅನ್ವೋಗ್ ಮೆಳ್ಳಾ. ಬೆಳಾಂತ್ ತರ್ನಾಟ್ಕಾ ವಿಧ್ಯಾರ್ಥಿಂಕ್ ಶಿಕಂವ್ಚೊ ಆನಿ ಸಾಂಬಾಳ್ಚೊ ಅವ್ಕಾಸ್ ಲಾಬ್ಲಾ.

ಸಂದರ್ಶಕ: ತುಮ್ಮೆಂ ದಿಷ್ಟಿನ್ ಸಾಂ ಫಿಲೊಮಿನಾ ಕೊಲೆಜ್...?

ಮಾ ರಾಯನ್: ಶಿಕ್ಪಾ ಶೆತಾಂತ್ ನಾಂವಾಡ್‌ಲ್ಲೊ ಸಂಸ್ಕೊ ಹೊ. ಹಾಂಗಾಸರ್ ವಾವ್ರ್ ಕರುಂಕ್ ಮ್ಹಾಕಾ ಸಂತೊಸ್, ಜಾಯಿತ್ಯಾಂಕ್ ಹ್ಯಾ ಸಂಸ್ಥಾ ಥಾವ್ನ್ ಶಿಕಪ್ ಆನಿ ಜಾಣ್ವಾಯ್ ಲಾಬ್ತಾ ಮ್ಹಳ್ಳಿ ದಾದೊಸ್ಕಾಯ್.

ಸಂದರ್ಶಕ: ಯುವಜಣಾಂಕ್ ತುಮ್ಮೊ ಸಂದೇಶ್...

ಮಾ ರಾಯನ್: ಯುವಜಣಾಂನಿ ಭಾವಾರ್ತಾಚ್ಯಾ ಸಂಗಿಂಕ್ ಚಡಿತ್ ಗುಮಾನ್ ದೀವ್ನ್ ಮೌಲ್ಯಾಭರಿತ್ ಜಿಣಿ ಜಿಯೆಂವ್ಕ್ ಪ್ರಯತ್ನ್ ಕರಿಜೆ. ಆಧುನಿಕ್ ಸಂಸಾರಾಚ್ಯಾ ಪಂತಾಹ್ಲಾನಾಂತ್ ಯಶಸ್ವಿ ಜೊಡುಂಕ್ ಶಿಕ್ವಣಾಂ ಮುಕಾಂತ್ ಜಾಣ್ವಾಯ್ ಆಪ್ಣಾಯ್ಚೆ. ❖

ಸಂದರ್ಶಕ: ಕ್ಲೆಮಿ ಪೀಂತ್

ಬರವ್ಪ್ಯಾಂ ಲಾಗಿಂ ವಿನಂತಿ

'ಪುತ್ತೂರ್ಟೆಂ ನೆಕೆತ್' ಪತ್ರಾಕ್ ಜಾಯ್ತಾಂ, ಲೇಕನಾಂ, ಕಾಣಿಯೊಂ, ಕವಿತಾಂ ಆನಿ ವರೊಡ್ಪಿ ಧಾಡ್ಚ್ಯಾ ಲೇಕಕ್-ಲೇಕಿಕಾಂನಿ, ವರ್ದೆಗಾರಾಂನಿ ಆನಿ ಜಾಯ್ತಾತ್‌ದಾರಾಂನಿ ಆಪ್ಲಿಂ ಬರಾಂ, ಜಾಯ್ತಾಂ ಹರೈಕಾ ಮಯ್ಜಾಚ್ಯಾ 15 ತಾರ್ಕೆ ಭಿತರ್ ಆಮ್ಕಾಂ ಪಾವಿತ್ ಕರುಂಕ್ ವಿನಂತಿ.

ಮುಕ್ಲ್ಯಾ ಅಂಕ್ಯಾಕ್ ವಿಶಯ್: ಅಹಿಂಸಾ (ಹರ್ ವಿಶಯಾಂಚೆರ್ಯೀ ಲೇಕನಾಂ, ಕವನಾಂ, ಕವಿತಾಂ, ಕಾಣಿಯೊಂ ಧಾಡ್ಚೆತ್).

ಮೊಗಾಚೊ ಉಡಾಸ್



ಬ| ಅನಾ ಮಸ್ಕರೇನ್ವಸ್ (ಅರ್ಪುಲಾಯ್ ಮೇಕ್)

ಜನನ್: 22.09.1959 ಮರಣ್: 18.09.2019

ತ್ಯಾಗ್, ಮೊಗಾ-ಸೆವೆಂತ್ ತುಂ ದೆವಾಕ್ ಮಾನ್ವಾಲಿಯ್
ಕಶ್ಟ್-ದುಖ್, ಪಿಡಾ ಸೊಸುನ್ ಹಾಸ್ಕುರಿ ರಾಪ್ಲಿಯ್
ಸಾಟ್ ವರಾಂಚಿ ಸಾರ್ಥಕ್ ಜಿಣಿ ಸಾರುನ್ ದೆವಾಧಿನ್ ಜಾಲಿಯ್
ಅಪ್ಪಿತ್ ಮರಾನ್ ಕುಟ್ಮಾಚ್ಯಾಂಕ್, ಮೊಗಾಚ್ಯಾಂಕ್ ದುಖಾಂತ್ ಬುಡಯ್ಲಿಯ್

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:



- * ಜೊನ್ ಜೊರ್ನ್ ಮಸ್ಕರೇನ್ವಸ್ ಆನಿ ಕುಟಮ್, ಪುತ್ಸೂರ್
- * ಸಾಯ್ನ್ ವೇಗಸ್ ಆನಿ ಕುಟಮ್, ಪುತ್ಸೂರ್
- * ಚಿರೊಮ್ ಮಸ್ಕರೇನ್ವಸ್ ಆನಿ ಕುಟಮ್, ಮಿತ್ಸೂರ್
- * ಮಾರ್ಲೆನ್ ವೇಗಸ್ ಆನಿ ಕುಟಮ್, ಶಂಬೂರ್
- * ಗ್ರೇಸಿ ವೇಗಸ್ ಆನಿ ಕುಟಮ್, ಬೆದ್ರಾಳ
- * ಲೂಸಿ ಡಿಕ್ಸೂಜ್ ಆನಿ ಕುಟಮ್, ಬಂಟ್ವಾಳ್
- * ರೊಜಿನ್ ಮಸ್ಕರೇನ್ವಸ್ ಆನಿ ಕುಟಮ್
ಆನಿ ಸರ್ ಕುಟ್ಮಾಚಿಂ



ನ್ಯೂ ಕ್ರಿಶಲ್ ಚಿಕನ್ ಸೆಂಟರ್

ತಾಜಾ ದುಕ್ರಾ ಮಾನ್ ಆನಿ ಕುಂಕ್ಡಾ ಮಾನ್ ಆಮ್ಚೆಲಾಗಿಂ ಮೆಳ್ತಾ.
ಕಾಜಾರಾಂ-ಸೊಭಾಣಾಂಕ್ ರಖಂ ದಲಿರ್ ದಿತಾಂವ್.

ಸಂಪರ್ಕ್ ಕರಾ:

9740703878, 9148724273

Uppinangady Main Road,
Near Railway Bridge, Harady, Puttur



ಸಿ.ಎಲ್.ಸಿ. ಚೊ ಸ್ಥಾಪನೆ ದಿವಸ್ ಆನಿ ವಾರ್ಷಿಕ್ ಫೆಸ್ಟ್ ಆಚರಣೆ

“ಲೋಯೆಲಾಚೊ ಸಾಂತ್ ಇನಾಸ್ ಸಿ.ಎಲ್.ಸಿ.ಕ್ ಪ್ರೇರಣೆ”.

-ಮಾ ಪ್ರಶಾಂತ್ ಫೆರ್ನಾಂಡಿಸ್

ಪುತ್ಸೂರ್ ಸಿ.ಎಲ್.ಸಿ. ಘಟಕಾಚಿ ವಾರ್ಷಿಕ್ ಪರಬ್ ಹ್ಯಾಚ್ ಜುಲಾಯ್ 31ವೆರ್ ಸಾಂಜೆರ್ 6 ವರಾರ್, ಮಿಸಾಚ್ಯಾ ಬಲಿದಾನಾ ಸವೆಂ ಪ್ರಾರಂಭ್ ಜಾಲಿ. ಮಾಯ್ ದೆ ದೆವುಸ್ ಫಿರ್ಗಜೆಚೊ ವಿಗಾರ್ ಮಾ ಲೋರೆನ್ಸ್ ಮಸ್ಕರೇನ್ವಿಸ್ ಹಾಣೆಂ ಪ್ರಧಾನ್ ಯಾಜಕ್ ಜಾವ್ನ್ ಮಿಸಾಚೆಂ ಬಲಿದಾನ್ ಭೆಟಯ್ಲೆಂ. ಬನ್ನೂರ್ ಫಿರ್ಗಜೆಚೊ ವಿಗಾರ್ ಮಾ ಪ್ರಶಾಂತ್ ಫೆರ್ನಾಂಡಿಸ್, ಸಾಂ. ಫಿಲೋಮಿನಾ ಪಿಯು ಕೊಲೆಜಿಚೊ ಪ್ರಿನ್ಸಿಪಾಲ್ ಮಾ ವಿಜಯ್ ಲೋಬೊ, ಫಿಲೋಮಿನಾ ಕೊಲೆಜಿಚೊ ಪ್ರಾಧ್ಯಾಪಕ್ ಮಾ ಸ್ಟೆನಿ ಪಿಂಟೊ, ಮಾ ಅಶೋಕ್ ರಾಯನ್ ಕ್ರಾಸ್ತಾ ಆನಿ ಮಾಯ್ ದೆ ದೆವುಸ್ ಫಿರ್ಗಜೆಚೊ ಸಹಾಯಕ್ ವಿಗಾರ್ ಮಾ ಕೆವಿನ್ ಲೋರೆನ್ಸ್ ಡಿಸೊಜಾ ಹಾಣಿಂ ಸಹಭೆಟವ್ಣಿ ಕೆಲಿ. ಮಾ ಕೆವಿನ್ ಸೊಜಾನ್ ಸಂದೇಶ್ ದಿಲೊ.

ಉಪ್ರಾಂತ್ ಮಾಯ್ ದೆ ದೆವುಸ್ ಸಾಲಾಂತ್ ಧಿನ್ವಾಸ್ತೆಚೆಂ ಕಾರ್ಯೆಂ ಮಾಂಡುನ್ ಹಾಡ್ಲೆಂ. ಸಿ.ಎಲ್.ಸಿ.ಚೊ ಅತ್ರಿಕ್ ದಿರೆಕ್ಟೂರ್ ಮಾ ಲೋರೆನ್ಸ್ ಮಸ್ಕರೇನ್ವಿಸ್, ಅಧ್ಯಕ್ಯಾ ಸ್ಟೆನಿ ಪ್ರವೀಣ್ ಮಸ್ಕರೇನ್ವಿಸ್, ಫಿರ್ಗಜ್ ಗೊವಿಕ್ ಮಂಡಳಿಚೊ ಉಪಾಧ್ಯಕ್ಯಾ ಮಾವ್ರಿಸ್ ಮಸ್ಕರೇನ್ವಿಸ್, ಸಿ.ಎಲ್.ಸಿ.ಚ್ಯಾ ಎಜ್ಯುಕೇರ್ ಘಟಕಾಚೊ ಗವ್ವಾ ಅಧ್ಯಕ್ಯಾ ಅಲ್ವಿನ್ ರೊಡಿಗಸ್, ಸಿ.ಎಲ್.ಸಿ.ಚೊ ಕಾರ್ಯದರ್ಶಿ ಮಾರ್ವಿನ್ ಡಿಸೊಜಾ ವೆದಿರ್ ಆಸ್ಲೆ.

“ಸಿ.ಎಲ್.ಸಿ.ಚೆ ಸಾಂದೆ ವರ್ತ್ಯಾ ಹುಮೆದಿನ್ ಶಿಕ್ವಣ್, ಸಾಮಾಜಿಕ್ ಆನಿ ಆರ್ತಿಕ್ ಶೆತಾಂನಿ ತಾಂಚಿ



ವರ್ತಿ ಸೆವಾ ದೀವ್ನ್ ಆಸಾತ್. ತಾಂಕಾಂ ಪ್ರೇರಣೆ ಜಾವ್ನಾಸಾ ತಾಂಚೊ ಪಾತ್ಸೂನ್ ಸಾಂ ಇನಾಸ್ ಲೋಯೆಲಾ” ಮ್ಹಣ್ ಮುಕೆಲ್ ಸಯೊ ಮಾ ಪ್ರಶಾಂತ್ ಫೆರ್ನಾಂಡಿಸಾನ್ ಮ್ಹಳೆಂ. ಸಿ.ಎಲ್.ಸಿ.ಕ್ ಆರ್ತಿಕ್ ರಿತಿನ್ ಪಾಟಂಬೊ ದಿಂವ್ಚ್ಯಾ ಮಾನೆಸ್ತ್ ಅಲ್ವಿನ್ ರೊಡಿಗಸ್ ಆನಿ ಲೆನ್ಸಿ ರೊಡಿಗಸ್ ಹಾಂಕಾಂ ಮಾನ್ ಕೆಲೊ.

“ಸೊಮಿಯಾಚೊ ಝುಜಾರಿ ಜಾವ್ನ್ ಕ್ರಾಂತಿ ಹಾಡ್ಲೊ ಸಾಂ ಇನಾಸ್ ಲೋಯೆಲಾಚಿ ದೇಕ್ ಆಮಾ ಸರ್ವಾಂಕ್, ಪ್ರತ್ಯೇಕ್ ಜಾವ್ನ್ ಸಿ.ಎಲ್.ಸಿ.ಚ್ಯಾ ಸಾಂದ್ಯಾಂಕ್ ಸಮಾಜಿಚಿ ಸೆವಾ ಕರುಂಕ್ ಪ್ರೇರಣೆ ಜಾವ್ನಾಸಾ” ಮ್ಹಣಾಲೊ ಕಾರ್ಯಾಚೊ ಅಧ್ಯಕ್ಯಾ ಮಾ ಲೋರೆನ್ಸ್ ಮಸ್ಕರೇನ್ವಿಸ್.

ಸ್ಟೆನಿ ಮಸ್ಕರೇನ್ವಿಸಾನ್ ಎವ್ಕಾರ್ ಮಾಗ್ಲೊ. ಮಾರ್ವಿನ್ ಸೊಜಾನ್ ವರ್ಡಿ ವಾಚ್ಲಿ. ಎಲ್ಯಾಸ್ ಪಿಂಟೊನ್ ಉಪ್ಕಾರ್ ಬಾವುಡ್ಲೊ. ಜೊನ್ ಪಿಂಟೊನ್ ಕಾರ್ಯೆಂ ಚಲವ್ನ್ ವ್ಹೆಲೆಂ.

✦
ಬಾತ್ಮಿ: ಕ್ಲೆಮಿ ಪೀಂತ್

ಮಾಲಕ್:
ಕೆ. ಶ್ರೀಪತಿ ರಾವ್

ಸಂಪರ್ಕ್:
8762919693,
9845669379

ವಾಜ್ವಿ ದರಿರ್ ರುಚಿಕ್ ಚಾ-ಕಾಫಿ, ಖಾಣ್-ಚೆವಾಣ್, ಚಾಟ್, ಚೈನಿಸ್ ಐಟಮ್ಸ್, ಜ್ಯೂಸ್ ಆನಿ ಐಸ್ ಕ್ರೀಮ್-ಗಡ್‌ಬಡ್ ಮೆಳ್ಚೆಂ ಪುತ್ಸೂರಾಂತ್ಲೆಂ ನಾಂವಾಡ್ಲಿಕ್ ಹೊಟೆಲ್.

ಹೊಟೆಲ್ ಸ್ವಾಗತ

(ಉಡುಪಿ ಬ್ರಾಹ್ಮಣಾಂಚೆಂ, ರಾಂದ್ವಾಯೆಚ್ಯಾ ಖಾಣ್-ಚೆವ್ಣಾಚೆಂ ಹೊಟೆಲ್)
ಅರುಣಾ ಟಾಕೀಸಾಲಾಗಿಂ, ಪುತ್ಸೂರ್


ವಿ. ಸೂ.: ಸರ್ವ್ ಕಾರ್ಯಾಂಕ್ ಚಾ-ಕಾಫಿ, ಖಾಣ್-ಚೆವ್ಣಾಚಿ ವೆವಸ್ತಾ ಆಮಿ ಕರ್ತಾವ್. ಹಾಪ್ಪ್ಯಾಚ್ಯಾ ವಾ ಮಯ್ಚ್ಯಾಚ್ಯಾ ಮಿಸಾಕ್ ಕಾಫಿ-ಫಳಾರ್ ಕೊಪೆಲಾಕ್ ಪಾವಿತ್ ಕರ್ಚಿ ವೆವಸ್ತಾ ಆಸಾ.

ಸಾಂ. ಫಿಲೋಮಿನಾ ಕೊಲೆಜಿಚೊ ಆದ್ಲೊ ದೆಹಿಕ್-ಶಿಕ್ವಾ ನಿರ್ದೇಶಕ್ ದೆಿ ಮೇಜರ್ ವೆಂಕಟರಾಮಯ್ಯಕ್ ಶ್ರದ್ಧಾಂಜಲಿ

“ದೆಿ ಮೇಜರ್ ವೆಂಕಟರಾಮಯ್ಯ ಮಾಯ್-ದೆ-ದೆವುಸ್ ಶಿಕ್ವಾ ಸಂಸ್ಥಾಂಕ್ ನಿಜಾಯ್ಕಿ ಏಕ್ ಸಕತ್ ಜಾವ್ನಾಸ್‌ಲ್ಲೊ”.

- ಮಾ ಲೊರೆನ್ಸ್ ಚಿರೊಮ್ ಮಸ್ಕರೇನ್ವಸ್

ಸಾಂ. ಫಿಲೋಮಿನಾ ಕೊಲೆಜಿಚೊ ಸ್ಥಾಪಕ್ ದೆಹಿಕ್-ಶಿಕ್ವಾ ನಿರ್ದೇಶಕ್ (1952-92) ಜಾವ್ನ್ ಮಂಗ್ಳುರ್ ವಿಶ್ವವಿದ್ಯಾನಿಲಯಚೊ ದೆಹಿಕ್-ಶಿಕ್ವಾ ನಿರ್ದೇಶಕ್, ದೊ ಜೆರಾಲ್ಡ್ ಡಿಸೋಜಾ ಹ್ಯಾ ಕಾರ್ಯಕ್ ಮುಕೆಲ್ ಸಯ್ಲೊ ಜಾವ್ನ್ ಆಯಿಲ್ಲೊ. ಕೊಲೆಜಿಚೊ ಸೆವಾ ದೀವ್ನ್ ಪಾಟ್ಲಾ ದಿಸಾಂನಿ ದೆವಾದಿನ್ ಜಾಲ್ಲ್ಯಾ ಮೇಜರ್ ವೆಂಕಟರಾಮಯ್ಯಚ್ಯಾ ಅತ್ಮಾಕ್ ಶ್ರದ್ಧಾಂಜಲಿ ಪಾಟಂವ್ಚೆಂ ಕಾರ್ಯೆಂ ಹ್ಯಾಚ್ ಅಗೊಸ್ತ್ 1 ತಾರಿಕೆರ್, ಕೊಲೆಜಿಚ್ಯಾ ಸಿಲ್ವರ್ ಜುಬಿಲೀ ಸಭಾಸಾಲಾಂತ್ ಮಾಂಡುನ್ ಹಾಡ್‌ಲ್ಲೆಂ.



ಮಂಗ್ಳುರ್ ವಿಶ್ವವಿದ್ಯಾನಿಲಯಚೊ ದೆಹಿಕ್-ಶಿಕ್ವಾ ನಿರ್ದೇಶಕ್, ದೊ ಜೆರಾಲ್ಡ್ ಡಿಸೋಜಾ ಹ್ಯಾ ಕಾರ್ಯಕ್ ಮುಕೆಲ್ ಸಯ್ಲೊ ಜಾವ್ನ್ ಆಯಿಲ್ಲೊ. ಕೊಲೆಜಿಚೊ ಪಿನ್ಸಿಪಾಲ್ ಪ್ರೊ ಲಿಯೊ ನೊರೊನ್ಟಾ, ಉಪ್ಪಿನಂಗಡಿ ಸರ್ಕಾರಿ ಕೊಲೆಜಿಚೊ ದೆಹಿಕ್ ಶಿಕ್ವಾ ನಿರ್ದೇಶಕ್ ಎವರೆಸ್ ರೊಡಿಗಸ್ ಹಾಜಿರ್ ಆಸ್‌ಲ್ಲೆ.

ಮಂಗ್ಳುರ್ ವಿಶ್ವವಿದ್ಯಾನಿಲಯಚೊ ಕುಲಸಚಿವ ದೊ ಕಿಶೋರ್ ಕುಮಾರ್ ಸಿ.ಕೆ ಆನಿ ಹಾಜಿರ್ ಆಸ್‌ಲ್ಲ್ಯಾ ಸರ್ವ್ ಮಾನೆಸ್ತಾಂನಿ ಪುಲಾಂ ಅರ್ಬುನ್ ಆಪ್ಲಿಂ ಭೊಗ್ಲಾಂ ಉಚಾರ್ಲಿಂ.

ಹ್ಯಾ ಅಪೂರ್ವ್ ಕಾರ್ಯಕ್ ಮೇಜರ್ ವೆಂಕಟರಾಮಯ್ಯಾಚೆ ವಿದ್ಯಾರ್ಥಿ, ಕೊಲೆಜಿಚೆ ಯಾಜಕ್, ಆನಿ ತಾಚೆ ಅಭಿಮಾನಿ ವ್ಹಡ್ ಸಂಖ್ಯಾನ್ ಹಾಜಿರ್ ಆಸ್‌ಲ್ಲೆ. ಬಿಎಸ್‌ಡಬ್ಲ್ಯು ವಿಭಾಗಾಚೊ ಮುಕೆಸ್ತ್ ಪಾವ್ಲ ಹೆರಾಲ್ಡ್ ಮಸ್ಕರೇನ್ವಸಾನ್ ಕಾರ್ಯೆಂ ಚಲವ್ನ್ ವ್ಹಲೆಂ.

ಬಾತ್ಮಿ: ಕ್ಲೆಮಿ ಪೀಂತ್

“ದೆಿಮೇಜರ್ ವೆಂಕಟರಾಮಯ್ಯನ್ ಹ್ಯಾ ಕೊಲೆಜಿಂತ್ 34 ವರ್ಸಾಂ ಸಾರ್ಥಕ್ ಸೆವಾ ದಿಲ್ಯಾ ರಾಶ್ಟ್ರಿ ಆನಿ ಅಂತರಾಶ್ಟ್ರೀಯ್ ಮಟ್ಟಾಚ್ಯಾ ಖೆಳ್ಳಾಡ್ಯಾಂಕ್ ತಯಾರ್ ಕರ್ನ್ ಸಂಸ್ಥಾಚಿ ಕೀರ್ತ್ ಪರ್ವಳಾಶೆಂ ಕೆಲ್ಯಾ ನೀಜ್ ಜಾವ್ನ್ ತೊ ಹ್ಯಾ ಸಂಸ್ಥಾಚೊ ಪರ್ಜೆಚ್ ಜಾವ್ನಾಸ್‌ಲ್ಲೊ” ಮ್ಹಣ್ ಅಶೆಂ ಮ್ಹಣಾಲೊ ಕೊಲೆಜಿಚೊ ಸಂಚಾಲಕ್ ಮಾ ಲೊರೆನ್ಸ್ ಮಸ್ಕರೇನ್ವಸ್ ಆಪ್ಲ್ಯಾ ಶ್ರದ್ಧಾಂಜಲಿ ಸಂದೇಶಾಂತ್.

ಸಾಂ. ಫಿಲೋಮಿನಾ ಶಿಕ್ವಾ ಸಂಸ್ಥಾಂಚಿ ಪಾತ್ರೊನ್ ಸಾಂ ಫಿಲೋಮಿನಾಚೆಂ ಫೆಸ್ತ್ ಆಚರಣ್

“ಆಮ್ಚೆ ಥಂಯ್ ಆಸ್‌ಲ್ಲೆಂ ಹೆರಾಂಕ್ ದೀವ್ನ್ ದೆವಾಕ್ ಮೊಗಾಚಿಂ ಜಾವ್ಯಾಂ”

-ಮಾ ಸ್ವೆನಿ ಪಿಂಟೊ

ಸಾಂ. ಫಿಲೋಮಿನಾಚೆಂ ಫೆಸ್ತ್ ಅಗೊಸ್ತ್ 10ವೆರ್ ಕೊಲೆಜಿಚ್ಯಾ ‘ದಿವ್ಯ ಚೇತನ್’ ಚಾಪೆಲಾಂತ್, ಮಿಸಾಚ್ಯಾ ಬಲಿದಾನಾ ಸಂಗಿಂ ಆಚರಣ್ ಕೆಲೆಂ. ಪಿಯು ಕೊಲೆಜಿಚೊ ಪ್ರಿನ್ಸಿಪಾಲ್ ಮಾ ವಿಜಯ್ ಲೋಬೊನ್ ಪ್ರಧಾನ್ ಯಾಜಕ್ ಜಾವ್ನ್ ಬಲಿದಾನ್ ಭೆಟಯ್ಲೆಂ. ಕ್ಯಾಂಪಸ್ ನಿರ್ದೇಶಕ್ ಮಾ ಸ್ವೆನಿ ಪಿಂಟೊನ್ ದೆವಾಚೆಂ ಉತರ್ ವಾಚುನ್, ಜೊಕೊ ಸಂದೇಶ್ ದಿಲೊ. ಮಾ

ಲೊರೆನ್ಸ್ ಚಿರೊಮ್ ಮಸ್ಕರೇನ್ವಸ್, ಮಾ ದೊ ಆಂಟನಿ ಪ್ರಕಾಶ್ ಮೊಂತೇರೊ, ಮಾ ಅಶೋಕ್ ರಾಯನ್ ಕ್ರಾಸ್ತಾ ಹಾಣಿಂ ಸಹ ಭೆಟವ್ಲಿ ಕೆಲಿ. ಹ್ಯಾ ವೆಳಾರ್ ಕೊಲೆಜಿಚೆಂ ಶಿಕ್ವಾ-ಶಿಕ್ವೆಂ, ಧಾರ್ಮಿಕ್ ಭಯ್ಲಿಂ ಹಾಜಿರ್ ಆಸ್‌ಲ್ಲೆಂ. ಕೊಲೆಜಿಚೊ ಪ್ರಿನ್ಸಿಪಾಲ್ ಪ್ರೊ ಲಿಯೊ ನೊರೊನ್ಟಾನ್ ಉಪ್ಕಾರ್ ಬಾವುಡ್ಲೊ.

ಬಾತ್ಮಿ: ಕ್ಲೆಮಿ ಪೀಂತ್

ಸಿ.ಎಲ್.ಸಿ.ಚ್ಯಾ ಮುಕೆಲ್ವಣಾರ್ ಪುತ್ತೂರ್ ಫಿರಗಿಂತ್ ಕಾಜಾರಾಂಚೊ ಸಂಬ್ರಮ್



ಸಿ.ಎಲ್.ಸಿ.ಚ್ಯಾ ಮುಕೆಲ್ವಣಾರ್ ಪುತ್ತೂರ್ ಫಿರಗಿಂತ್ ಹ್ಯಾಚ್ ಜುಲಾಯ್‌ಚ್ಯಾ 25ವೆರ್ ದೋನ್ ಜೊಡ್ಯಾಂಚ್ಯಾ ಕಾಜಾರಾಂಚೊ ಸಂಬ್ರಮ್ ಚಲಯ್ಲೊ.

ಗುಂಡ್ಯಡ್ಕ ವಾಡ್ಯಾಚ್ಯಾ ವಲೇರಿಯನ್ ಮೊಂತೇರೊ ಆನಿ ಪ್ರೀಮಾ ತಶೆಂಚ್ ಇಗ್ನೇಶಿಯಸ್ ಮೊಂತೇರೊ ಆನಿ ಮಾರ್ಗರೆಟ್ ಹಾಂಚೆಂ ಕಾಜಾರ್ ಸಕಾಳಿಂ 11 ವರಾರ್, ಮಾಯ್-ದೆ-ದವುಸ್ ಇಗರ್ಜೆಂತ್ ಸಂಭ್ರಮ್ಲೆಂ. ಪ್ರಧಾನ್ ಯಾಜಕ್ ಮಾ ಲೋರೆನ್ಸ್ ಜೆರೊಮ್ ಮಸ್ಕರೇನ್ವಿಸ್, ಹಾಚೆ ಸವೆಂ ಮಂಗ್ಳುರ್ ದಿಯೆಸೆಜಿಚ್ಯಾ ಸಿಎಲ್‌ಸಿಚೊ ಅತ್ತಿಕ್ ಸಹಾಯಕ್ ಮಾ ಮೆಕ್ಸಿಂ ಮಿಸ್ಕಿತ್, ಮಾ ಕೆವಿನ್ ಲೋರೆನ್ಸ್ ಡಿಸೊಜಾ, ಮಾ ವಿಜಯ್ ಲೋಬೊ ಹಾಣಿಂ ಮಿಸಾಚೆಂ ಬಲಿದಾನ್ ಭೆಟಯ್ಲೆಂ.

ಮಿಸಾ ಉಪ್ರಾಂತ್ ಮಾಯ್ ದೆ ದೆವುಸ್ ಸಭಾ ಸಾಲಾಂತ್ ಸಿ.ಎಲ್.ಸಿ. ಸಾಂದ್ಯಾಂನಿ ನವ್ಯಾ ಜೊಡ್ಯಾಂಕ್ ಉಲ್ಲಾಸುಂಚೆಂ ಕಾರ್ಯೆಂ ಚಲವ್ನ್ ವ್ಹೆಲೆಂ. ಹ್ಯಾ ವೆಳಾರ್ ವಿಗಾರ್ ಮಾ ಲೋರೆನ್ಸ್ ಮಸ್ಕರೇನ್ವಿಸ್, ಫಿರಗಿಂತ್ ಗೊವ್ಳಿಕ್ ಪರಿಶದೆಚೊ ಉಪಾಧ್ಯಕ್ ಮಾವ್ರಿಸ್ ಮಸ್ಕರೇನ್ವಿಸ್, ಕಾರ್ಯದರ್ಶಿ ಫೆಬಿಯನ್ ಗೊವಿಯಸ್, ಕಾಜಾರಿ ಜೊಡ್ಯಾಂಚಿಂ ಕುಟ್ಮಾದಾರಾಂ ಆನಿ ಸಿ.ಎಲ್.ಸಿ.ಚೆ ಸಾಂದೆ ಹಾಜರ್ ಆಸ್ಲೆ. ಸಿ.ಎಲ್.ಸಿ. ಅಧ್ಯಕ್ಯೆ ಸ್ಟೆನಿ ಮಸ್ಕರೇನ್ವಿಸಾನ್ ಎವ್ಕಾರ್ ಮಾಗ್ಲೊ. ಕಾಜಾರಾಚಿ ಕೇಕ್ ಕಾತರ್ನ್ ಸಂಬ್ರಮಾಚಿ ಸುರ್ವ್ಣಾತ್ ಕೆಲಿ. ವಿಗಾರಾನ್ ಕಾಜಾರಿ ಜೊಡ್ಯಾಂಕ್ ಉಲ್ಲಾಸ್ ಪಾಟಯ್ಲೆ. ಫಿರಗಿಂತ್ ಗೊವ್ಳಿಕ್ ಪರಿಶದೆಚೊ ಉಪಾಧ್ಯಕ್ ಮಾವ್ರಿಸ್ ಮಸ್ಕರೇನ್ವಿಸಾನ್ ಕಾಜಾರಿ ಜೊಡ್ಯಾಂಕ್ ಬರೆಂ ಮಾಗ್ಲೆಂ. ಉಪ್ರಾಂತ್ ಸಾಂದೊ ಜೊನ್ ಪಿಂಟೊನ್ ಹೊಕ್ಲಾಂಕ್ ಒಪುನ್ ದಿಲೆಂ. ವಾಡ್ಯಾಚಾ ಗುರ್ಕಾರಾನ್ ಒಪುನ್ ಘೆತ್ಲೆಂ. ಪಾವ್ಲ್ ಹೆರಾಲ್ಡ್ ಮಸ್ಕರೇನ್ವಿಸಾನ್ ಕಾರ್ಯೆಂ ಚಲವ್ನ್ ವ್ಹೆಲೆಂ.

ಬಾತ್ಮಿ: ಮಾರ್ವಿನ್ ಡಿಸೊಜಾ

ಕಳವ್ಣೊ

1. 'ಪುತ್ತೂರ್ಟೆಂ ನೆಕೆತ್' ಪತ್ರಾತ್ 'ಅರ್ಗಾಂ' ಆನಿ 'ವರ್ಗೀಕ್ಯತ್ ಜಾಯ್ತಾಂ' (ಕಾಮಾಕ್ ಜಾಯ್, ಜಾಗೊ ವಿಕ್ಟಾಪಾಕ್ ಆಸಾ ಇತ್ಯಾದಿ) ಪರ್ಗಟ್ ಕರ್ತಲ್ಯಾಂವ್. ಜಾಯ್ತಾಂಚೊ ಆಯ್ಜ್ ಆಮ್ಚ್ಯಾ ಬೆಂಕ್ ಎಕಂಪ್ನಾ, NEFT/RTGS ಮುಕಾಂತ್ರಯೀ ಧಾಡ್ಯೆತ್. ಆಮ್ಚೆಂ ಬೆಂಕ್ ಎಕಾಂವ್ಪ್ ನಂಬರ್: Canara Bank, Puttur D.K. A/c. No. 0615101015426, IFS Code: CNRB0000615.
2. ಕುಟ್ಮಾಂತ್ ಕೊಣೀ ಮರಣ್ ಪಾವ್ಲ್ಲ್ಯಾ ವೆಳಾರ್, ತಾಂಚೆಂ ನಾಂವ್, ಪ್ರಾಯ್, ಪತಿ/ಪತಿಣ್/ಬಾಪಯ್ಣೆಂ ನಾಂವ್, ವಾಡೊ ಇತ್ಯಾದಿ ತಸ್ವಿರ ಸಂಗಿಂ ಆಮ್ಕಾಂ ಪಾವಿತ್ ಕೆಲ್ಯಾರ್, (ಗುರ್ಕಾರಾ ಮುಕಾಂತ್ರಯೀ) 'ಪುತ್ತೂರ್ಟೆಂ ನೆಕೆತ್' ಪತ್ರಾರ್ ಧರ್ಮಾರ್ ಪರ್ಗಟ್ ಕರ್ತಲ್ಯಾಂವ್.
3. ನೆಕೆತ್ ಪತ್ರಾ ವಿಶಿಂ ವಾಚ್ಪಾಂಚಿ ಅಭಿಪ್ರಾಯ್ ಸಂಪಾದಕಾಕ್ ಧಾಡ್ನ್ ದಿವ್ಪೆತ್ ಯಾ ಆಮ್ಚ್ಯಾ ಇ-ಮೇಯ್ಲೆ (donboscoputtur@gmail.com) ಮುಖಾಂತ್ರಯೀ ಧಾಡ್ಯೆತ್.

ದೇವ್ ಬರೆಂ ಕರುಂ



ಪುತ್ತೂರ್ ಫಿರಗಿಂತ್ ದೋನ್ ವರಾಂ ಸಹಾಯಕ್ ವಿಗಾರ್ ಜಾವ್ನ್ ಸೆವಾ ದೀವ್ನ್ ಪ್ರಸ್ತುತ್ ಜೆಪ್ಪು ಮಂಗ್ಳುರ್ ಸಾಂ ಅಂತೊನ್ ಆಸ್ತಾಚೊ ಸಹ ದಿರೆಕ್ಟೊರ್ ಜಾವ್ನ್ ವರ್ಗ್ ಜಾವ್ನ್ ಗೆಲ್ಲ್ಯಾ ಮಾ ಲ್ಯಾರಿ ಪಿಂಟೊಕ್, ಪುತ್ತೂರ್ ಫಿರಗಿಂತ್ ದಿಲ್ಲ್ಯಾ ಗೊವ್ಳಿಕ್ ವಾವ್ರಾಕ್ ಆಮಿ ಆಭಾರಿ ಜಾವ್ನಾಸಾಂವ್ ಆನಿ ತಾಚ್ಯಾ ಮುಕ್ಲಾ ವಾವ್ರಾಕ್ ಸರ್ವ್ ಬರೆಂ ಮಾಗ್ತಾಂವ್.

ಅಧ್ಯಕ್ಯೆ ಆನಿ ಸರ್ವ್ ಸಾಂದೆ ಡೊನ್ ಬೊಸ್ಕೊ ಕ್ಲಬ್ ಪುತ್ತೂರ್ (ರಿ.)

HOPE...

It's a complex and chaotic world. Each time we try to fix it, and we are about to make our lives simpler, we are given a new challenge. Needless to say, the new entrant to this challenge 'COVID', has been challenging most of us every day more than a year. There are few people who have turned this pandemic into an opportunity; but for most of us it has hit quite hard than the previous challenges, we faced.



But one thing for sure, it has changed most of our lives. Students are confused about their studies, grades and their education. Many primary kids have lost the touch of reading, writing and basic calculations. Many among us have lost jobs and are still trying to get a new job since a year. Fresh graduates out of college are not finding jobs due to hiring freeze in companies. Small and Medium size merchants have drastically lost their business. Many people who work in other countries have not been able to see and touch their loved ones for more than a year. Many of us who are reading this have lost some dear and near ones... The list of the difficulties that we are facing now is endless; it just brings more pain in remembering them.



✍ Avil Mascarenhas

We all have faced one or the other hardships, and we are uncertain of the future. We expected this to end in 6 months, then we convinced ourselves as 9 months... 1 year... and few said 2 waves... 3 waves... we still can't see the shore. No we can't predict the future, and this uncertainty is causing a lot of damage to our personal lives. There are so many questions clouded in front of us about our future, and we can't ask them to anyone, because no one knows the answer and everyone has their own set of questions. So I wanted to express my feeling to each of us who are in a confused state. What we can do is HOPE

Do not lose hope on Yourself. We have gone through all these difficulties and the best thing that happened to us is we are alive. That means that we can still win this challenge. It doesn't matter how long does it take for this pandemic to end, but we have to keep watering the plant of Hope every day. We all survived till now saying that, 'this' will change. We may or may not get back our old way of living; we won't need it anymore, let's see the rising sun and focus on the future. Keep pushing every day and every week and picture yourself where and what you want to be when this really ends.

Let's learn from the elders at our homes, they are the experienced people in facing and winning such challenges. They have adapted themselves to the new norm and have started buying groceries through their phones. Many elderly people who had discouraged the using of mobile phones, laptops and social messaging tools, are now 'online' and have learnt how to do audio/video calls over internet. People who were +55 have actually quit their jobs and figured out something new. But the teens who are finding it difficult to foresee the change, and to picture the future.

The older generation finds difficult to explain us how to keep the hope and start preparing for the change. The young persons have actually stopped listening to middle aged people, because we think that our generation has changed the way of living with the internet boom, so we have developed an attitude of 'we are right'. It's quite hard to explain why the middle aged or the older generation has failed to explain us, how to keep Hope alive.

"Don't worry... Keep your hopes alive... This too shall pass..."

Below are a few suggestions which I believe would help you to keep the hopes alive.

- **Talk to your friends family or anyone that you feel close to:** This would reduce a lot of anxiety and when you talk, you also tend to listen to their thoughts clearly and answer them.
- **Take deep breathes and walk in an open area or parks:** This will give you enough time to think



- **Do not hold back your emotions:** Whether you want to cry or to laugh or you are angry at something or someone, express them, we all are humans and we can't have same emotions every time.
- **Practice Meditation or mindfulness:** You need not be an expert, but just keeping ourselves calm for several minutes, helps to keep us at ease.
- **Teach someone who listens to you or someone who is younger to you:** May be teaching their subjects, or an art like drawing, cooking, or using mobile apps.
- **Play with your friends, family or anyone (not online):** I agree it is difficult to physically meet people in the ground and play, but there are games we can play safely.
- **Practice Gratitude:** We are living with lot of opportunities in front of us; and we have been blessed with many things to be what we are today. Be thankful everyday when you see good things around.
- **Watch movies or listen to songs:** Which add positive vibes in you. ❖

ಸಬ್ದಾಂ-ಗೊಂದೊಳ್ - 2021

ಘಡ್ತಾರ್: ಎಫೆಸ್, ದರ್ಬೆ, ಪುತ್ತೂರ್.

1		2		3	*	4	*
	*		*		*		5
	*	*	6		*		*
7	8		*		*	9	
*		*	10		11	*	*
12				*			13
	*	*	14		*	*	15
17		18	*		*		*
	*			19		20	21
							*

ನಿಯಮಾಂ:

1. ಜಾಪಿ ಪಾವೊಂಕ್ ನಿಮಾಣಿ ತಾರಿಕ್: 31.10.2021
2. ಕುಟ್ಮಾಕ್ ಎಕಾ ಲೆಕಾನ್ ನೆಕೆತ್ ಪತ್ರಾಚ್ಯಾ ಕೂಪನಾಂತ್, ಚಿತ್ ನಾಸ್ತಾನಾ ಜಾಪಿ ಬರಂವ್ಚ್ಯಾ.
3. ಇನಾಮಾಂ: ಪಯ್ಲೆಂ, ದುಸ್ರೆಂ, ಆನಿ ತಿಸ್ರೆಂ ಆಸ್ತಲೆಂ.
4. ಎಕಾ ಪ್ರಾಸ್ ಚಡ್ ಸಾರ್ಕೊ ಜಾಪಿ ಆಯ್ಲಾರ್, ಇನಾಮಾಂ ಸೊಡ್ತರ್ ವೆತಲಿಂ..
5. ಕಿತೆಂಯ್ ತಕ್ರಾರ್ ಆಸ್ಲಾರ್ ಸಂಪಾದಕ್ ಮಂಡಳಿಚೆಂ ತಿರಾನ್ ಅಂತಿಮ್ ಜಾವ್ನಾಸ್ತಲೆಂ.
6. ಹ್ಯಾ ಗೊಂದೊಳಾಂತ್ ಘಡ್ತಾರ್, ಸಂಪಾದಕ್ ಆನಿ ತಾಂಚ್ಯಾ ಕುಟ್ಮಾಚ್ಯಾಂಕ್ ಭಾಗ್ ಘೆಂವ್ಕ್ ಅವ್ಕಾಸ್ ನಾ.
7. ಜಾಪಿ ಧಾಡುಂಕ್ ವಿಳಾಸ್: 'ಸಬ್ದಾ ಗೊಂದೊಳ್ - 2021', ಸಂಪಾದಕ್, 'ಪುತ್ತೂರ್ಲೆಂ ನೆಕೆತ್' ಡೊನ್ ಬೊಸ್ಕೊ ಕ್ಲಬ್ ಪುತ್ತೂರ್ (ರಿ.), ಚರ್ಲ್ಸ್ ಬಿಲ್ಡಿಂಗ್, ಪುತ್ತೂರ್, 574201.

ನಾಂವ್: ಫೊನ್/ಮೊಬಾಯ್ಲ್:

ಬಾಪಯ್/ಪತಿಚೆಂ ನಾಂವ್:

ಫಿರಗ್ಚ್: ವಾಡೊ:

ವಿಳಾಸ್:

ಮುಕಾರ್:

1. ಲೂಕಾ ಪರ್ಮಾಣೆಂ ಜೆಜುಚ್ಯಾ ವಂಶಾವಳಿಂತ್ ರೆಸಾ _____ ಪೂತ್ (6).
6. ದೂದಾಚಿ _____ (2).
7. ಪಯ್ಲೆ ದವರ್ನ್ ಬೆಳ್ಳೊ ಏಕ್ ಬೆಳ್ _____ (3).
9. ಸುರೊ ಉದೆವ್ನ್ ಯೆಂವ್ಚ್ಯಾ ವೆಳಾಕ್ ವಾ ಫಾಂತ್ಯಾಕ್ ಕನ್ನಡಾಂತ್ _____ ಮ್ಹಣ್ತಾತ್ (3).
10. ಹೆಂಡ್ಬಿಲ್ ಮ್ಹಳ್ಯಾರ್ _____ ಹಾತ್ ವಾಂಟ್ಲಿಂ ಇಸ್ತಿಹಾರ್ ಪತ್ರಾಂ (3) (ಅಕ್ರಾಂ ಘುಸ್ಪಡ್ಲಾಂತ್).
12. ದೆವಾನ್ ತಿಸ್ರಾ ದಿಸಾ _____ ಚಿ ಸೃಶ್ಟಿ ಕೆಲಿ (ಉತ್ಪತ್ತಿ ಗ್ರಂಥ್) 2, 2).
14. ಆನೈಕ್ಲಾಚಿ ವಸ್ತ್ ವಿಚಾರ್ನಾಸ್ತಾಂ ವ್ಹರ್ಚಿ ವಾ ಫಾರ್ಚಿ ಪಕ್ರಿಯಾ _____ (2).

15. ಹಾತಾನ್ ಶಿಂವ್ಚೆಂ ಏಕ್ ಸಾದನ್ _____ (2).
17. ಜೆ ಕೊಣ್ ತಲ್ಲಾರ್ ಘೆತಾತ್ ತೆ _____ ನಾಸ್ ಜಾತಲೆ (ಮಾತೆವ್ 26) (3).

ಸಕಯ್:

1. _____ ಆಮ್ಚ್ಯಾ ಸೊಮ್ಯಾ ಸೊಡಯ್ ಆಮ್ಕಾಂ ಪಾತ್ಕಾಂಕ್ ಧನ್ಯಾ (1, 1, 2).
2. ಪತ್ರಾಂಕ್ ಖಬ್ಲೊ ಬರಯ್ಲೊ. _____ ದಾರ್ (2).
3. _____ ಶೆಗುಣಾಚೆಂ _____ (ಪವಿತ್ರ್ ಅತ್ಮಾಂ ಯೆ ದೆವುನ್ ಕಂತಿಗಿಂತ್ಲೆ ಸಬ್) (3, 2).
4. ಬುದ್ಧಂತ್ ಮ್ಹಣ್ ನಾಂವಾಡ್ಲಿ ಏಕ್ ಮನ್ಶಾತ್ (2).
5. ಪ್ರಾಚೀನ್ ಕಾಳಾರ್ ಭಾರತಾಂತ್ ಆಸ್ಲೆಂ ಶಿಕ್ಣ್ ಕೇಂದ್ರ್ (4).

8. ಪದಾಂ ಮ್ಹಣ್ತಲೊ (3).
10. ಕನ್ನಡಾಂತ್ ಅಸ್ತಿಪಂಜರ ಜಾಲ್ಯಾರ್ ಕೊಂಕ್ಣೆಂತ್ _____ ಗುಡ್ ವಾ ಸೊಂಪ್ಲೊ (3).
11. ಧಂಯ್ ಚಾಳ್ನ್ ಲೊಣಿ ಕಾಡ್ಲ್ಯಾ ಉಪ್ರಾಂತ್ ಮೆಳ್ಳೆಂ ಉದಕ್ _____ (2).
12. ಎಕಾ ಬಾಂಕಾರ್ ಬಸೊಂಕ್ ರೂಪಾ ಧಾವ್ನ್ ಅಂತರ್ ಕಾಣ್ತಾನಾ ತಾಚೆ ಧಂಯ್ ಜಾಲ್ಲಿ ಬದ್ಲಾವಣ್ (4).
16. ಜೀಕ್ ವ ಜಯ್ತ್ ಜೊಡ್ಡೆಂ (ಇಂಗ್ಲಿಶಾಂತ್ ಅಶೆಂ ಮ್ಹಣ್ತಾತ್) _____ (2).
18. ಏಕ್ ಡಿಟರ್‌ಜೆಂಟ್ ಸಾಬು ವಾ ಪಿಟೊ _____ (2)
- ಪಾಟಿಂ:**
5. ರೊಜಾ-ಫುಲಾಕ್ ಅಶೆಂಯ್ ಮ್ಹಣ್ತಾತ್ _____ (3).

13. ಸ್ನಾನದಾತಾರ್ ಜುವಾಂವ್ಚೆಂ ತಕ್ಲೆ ಕಾಪುನ್ ದವರ್ನ್ ದಿಲ್ಲೆಂ ಆಯ್ಡಾನ್ _____ (3).
21. ಹೆಂ ಕಾಂಟ್ರಾ-ಝಡಾರ್ ಫುಲಾನಾ. ಜಾಂಚ್ಚಿ ರುಕಾರ್ ಪಿಕಾನಾ _____, _____ (3,3).
(ಏಕ್ ಗೊಡ್ಯೆಂ ಖಾಣ್)
- ವಯ್ರ್:**
9. ಮೊಗಲ್ ರಾಯ್‌ಪಾಟಾ ಕಾಳಾರ್ ಪ್ರಾಂತ್ಯಾಧಿಕಾರಿಕ್ ಅಶೆಂ ಮ್ಹಣ್ ಆಪಯ್ತಾಲೆ _____ (3).
15. ಪಿತ _____ ಮತ್ತು ಪವಿತ್ರಾತ್ಮನ ನಾಮದಲ್ಲಿ (2).
19. ಸ್ನಾನದಾತಾರ್ ಜುವಾಂವ್ಚ್ಯಾ ಬಾಪಯ್ಚೆಂ ನಾಂವ್ _____ (3).
20. ಖೊಟ್ ಮಾರ್ಚಿ _____ (2).



ತೊ ಖಂಯ್ ಧಾಂವಾತ್?



**ಏಕ್ ಖಡಿ
ವಾಚುನ್
ಹಾಸ್**

ಪಾಂಚ್ ಜಿವಿ

“ಪಿಂಟು, ಉದ್ಕಾಂತ್ ಜಿಯೆಂವ್ಚ್ಯಾ ಪಾಂಚ್ ಜಿವಿ ಖಂಯ್ಚ್ಯಾ ಸಾಂಗ್ ಪಳೆವ್ಯಾಂ” ವಿಚಾರ್ಲೆಂ ಟಿಚರಿನ್.

“ಏಕ್ ಮಾಣ್ಕೊ” ಮ್ಹಣಾಲೊ ಪಿಂಟು.

“ಉರ್‌ಲ್ಲೆ ಚಾರ್?” ವಿಚಾರ್ಲೆಂ ಟಿಚರಿನ್.

“ತಾಚೊ ಬಾಪಯ್, ಆವಯ್, ಭಾವ್ ಆನಿ ಭಯ್ಣ್” ಮ್ಹಣಾಲೊ ಪಿಂಟು.

ಹಯ್‌ಕ್ಲಾಚ್ಯಾ ಹಾತಾಂತ್ ಮೊಬಾಯ್ಲ್ ಪಳೆವ್ನ್ ಸಂತುನ್‌ಯೀ ಚಡ್ ಮೊಲಾಚೆಂ ಮೊಬಾಯ್ಲ್ ಘೆಲ್ಲೆಂ. ಘೆವ್ನ್ ವೊಗೆಚ್ ಪುಣೀ ರಾವ್ಣೋಗೀ? ಸರ್ವಾಂಕೀ ಆಪ್ಲೆಂ ವ್ಹಡ್ಲಣ್ ದಾಕಂವ್ಕ್ ಲಾಗ್ಲೊ. ಹಾಚ್ಯಾ ಮೊಬಾಯ್ಲಾಚೆರ್ ದೊಳೊ ದವರ್ನ್ ಆಸ್‌ಲ್ಲೊ ಎಕ್ಲೊ ತಾಚ್ಯಾ ಹಾತಾಂತ್ಲೆಂ ಮೊಬಾಯ್ಲ್ ಪೋಡ್ನ್ ಕಾಣ್ಲೆವ್ನ್ ಘೆವ್ನ್ ಧಾಂವ್ಲೊ. ಹೆಂ ಸಂತುಕ್ ಕಳಿತ್ ಆಸ್ಲಾರೀ ತೊ ವೊಗೆಚ್ ರಾವೊನ್ ಚೋರ್ ಧಾಂವ್‌ಲ್ಲೆ ಕುಶಿನ್ ಪಳೆತಾಲೊ.

“ಸಂತು, ತುಜೆಂ ಮೊಲಾಧಿಕ್ ಮೊಬಾಯ್ಲ್ ಚೋರ್ ಪೋಡ್ನ್ ಧಾಂವ್ತಾನಾ ತುಂ ವೊಗೆಚ್ ರಾವೊನ್ ಧಾಂವ್ಚೆಂ ಪಳಯ್ತಾಯ್‌ಮೂ. ತುಕಾಯೀ ತಾಚೆ ಪಾಟ್ಲಾನ್ ಧಾಂವೊಂಕ್ ಜಾಯ್ನೋಗೀ?” ವಿಚಾರಿಲಾಗ್ಲೊ ಅಂತು.

“ವಚೊಂದಿ ಅಂತು” ಸಂತುನ್ ಜಾವ್ ದಿಲಿ.

“ತರ್ ಆಮಿ ಆತಾಂಚ್ ಫೊಲಿಸ್ ಕಂಪ್ಲೇಂಯ್ಚ್ ದಿಯಾಂ” ಮ್ಹಣಾಲೊ ಅಂತು.

“ಗರ್ ನಾ ಅಂತು. ತುಂ ತ್ಯಾ ವಿಶ್ಯಾಂತ್ ಖಿಂತ್ ಕರಿನಾಕಾ. ಮೊಬಾಯ್ಲ್ ಚಾರ್ಡ್ ಮ್ಹಜೆಲಾಗಿಂಚ್ ಆಸಾ. ಚೋರ್ ಧಾಂವ್ಲ್ಯಾರ್ ಖಂಯ್ ಮ್ಹಣಾಸರ್ ಧಾಂವ್ತಲೊ?” ಮ್ಹಣಾಲೊ ಸಂತು!



— ಎಫೆಸ್ ದರ್ಲೆ, ಪುತ್ಕೂರ್.

Happy Married Life



Sending you the warmest wishes
as you build your new lives together.
May the light of your love always
glow upon your marriage.

**Alwyn & Jacintha Madtha,
Anson Madtha,
Darbe, Puttur,**

**Walter & Eveline D'Souza,
Padil, Puttur.**

ಮೊದಲಚೂ ಉಡಾಣ್



ಮಾಗ್ಗಲನ್ ಡಿಸೂಜಾ

ಜನನ್: 08.11.1952 ಮರಣ್: 17.03.2021

ಜಿಣ್ ಸಾರ್ಲಿಯ್ ಕಶ್ಚಿ ಸಾಧಿ ಆನಿ ದಯಾಳ್
ದೇವ್ ಭಿರಾಂತ್ ಆಸ್ಲಿ ತುಜೆ ಥಂಯ್ ಧಾರಾಳ್
ವಾವುರ್ಲಿಯ್ ಜಾಂವ್ಕ್ ಆಮ್ಚೆಂ ಜಿವಿತ್ ಸುಖಾಳ್
ತುಜೊ ಮೋಗ್-ತ್ಯಾಗ್ ನಿಯಾಳ್ತಾಂವ್ ಸದಾಂಕಾಳ್

ಸಾಸ್ಣಾಚೊ ವಿಶೆವ್ ದಿ ತಿಕಾ ಏ ಸೊಮ್ಯಾ ಆನಿ
ನಿರಂತರ್ ಪ್ರಕಾಸ್ ತಿಚೆರ್ ಫಾಂಕೊಂದಿ
ಸಮಾಧಾನಾಂತ್ ತಿ ವಿಶೆವ್ ಘೆಂವ್ಪಿ.

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

ಪೂತ್: ಅಲ್ಟೋನ್ಸ್ ಡಿಸೂಜಾ,
ಸಂತೋಷ್ ಡಿಸೂಜಾ,

ಸುನೊ: ಶಾಂತಿ ಡಿಸೂಜಾ
ಮೆಲಿ ಡಿಸೂಜಾ,

ಧುವ್ ಆನಿ ಜಾಂವಯ್,

ನಾತ್ರಾಂ: ಆ್ಯರೋನ್, ಆ್ಯಶ್ಲಿನ್, ಶಾರೋನ್,
ಶೈನಿ, ಶರ್ವಿನ್ ಆನಿ ಸೋನಲ್.



ಮೊದಲಾಚೂ ಉಡಾಸ



ಆಲ್ಟೋನ್ ಗೊನ್ನಾಲ್ಡ್

ಜನನ: 22.10.1950 ಮರಣ: 03.07.2021

ಕಟ್ಟಿ, ನಾದಿ, ದೆವಾಸ್ವಣಾಚಿ ಆನಿ ತ್ಯಾಗಾಚಿ ಜಿಣಿ ತುಜಿ
ರಾವ್ ಆಂಜಾಂ ಸಂಗಿಂ ಗಾವುನ್ ದೇವ್ ಬಾಪಾಚಿ ಸ್ತುತಿ
ಮಾಗ್ತಾಂವ್ ಸಾಸ್ಣಾಚೊ ವಿಶೆವ್ ಸದಾಂ ಮಾಗ್ಣ್ಯಾ ವೆಳಾರ್
ಮೆಳ್ಜಾಕ್ ಏಕ್ ದೀಸ್ ಆಮಿ ಸರ್ವ್ ಸರ್ಗಾರ್

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

ಪತಿ: ಮೌಲಿಸ್ ಗೊನ್ನಾಲ್ಡ್,

ಭುಲಿಂ: ದಿವ್ಯಾ ಪ್ರವೀಣ್ ಸಲ್ಡಾನ್ಡಾ ಆನಿ ಕುಟಮ್,

ದಿಲ್‌ಕುಮಾಲಿ ಸುನಿಲ್ ಲೋಬೊ ಆನಿ ಕುಟಮ್,

ದೀಪ್ತಿ ಕ್ಲಿಷ್ಟರ್ಡ್ ಪಿಂಟೊ ಆನಿ ಕುಟಮ್,

ದಿಕ್ಲಿತ್ ಬನಾ ಗೊನ್ನಾಲ್ಡ್,

ಧೀರಜ್ ಗೊನ್ನಾಲ್ಡ್, ಬನ್ನೂರ್,

ದೆರೆರ್: ವಿಕ್ಟರ್ ಗೊನ್ನಾಲ್ಡ್.



FOND REMEMBRANCE



Albert Menezes

Died: 12.06.2021



Mary Menezes

Died: 20.07.2021

*We miss you every moment of our lives
Your presence continues to surround us
You still live in hearts and mind
of loving family you left behind*

A Tribute of Love from:


Cecilia Menezes,

Pradeep Lancy, Mangalya, Adalin & Darrin Menezes, USA,

Prashanth, Ramona, Reeva & Charlotte, Germany,

Pramod Menezes, Germany.

God Bless You Baby Cleva Reni



Wishes From:

**Cecila Rebello,
Fabian Asha Goveas & Fly.,
Arun Jessy Rebello & Fly.,
Kaverikatte.**

ಆಮ್ಚು ಕುಟ್ಮಾಕ್ ದೆವಾನ್ ಆಮ್ಚುಂ



ನವೆಂ ಬಾಳ್ ತಶೆಂಚ್ ಪವಿತ್ರ ಸಭೆಕ್ ನವೊ ಸಾಂದೊ ಜಾವ್ನ್ ಸಂತೊಸ್ ಹಾಡ್ನ್ ಆಯಿಲ್ಲ್ಯಾ ಕ್ಲೇವಾ ರೆನಿ ಪಿಂಟೊಕ್ ತಾಚೆಂ ಮುಕ್ಲೆಂ ಜಿವಿತ್ ಸಂತೊಸ್‌ಭರಿತ್ ಜಾವ್ನ್ ಪುಲೊನ್ ಯೆಂವ್ಚಿ ಮ್ಹಣ್ ಮಾಗ್ತಾಂವ್.

ಪ್ಲೊಲಿನ್ ಪಿಂಟೊ ಆನಿ ಕುಟಮ್, ಉಜರ,
ಜೆರೊಮ್ ರೆಜಿನಾ ರೆಬೆಲ್ಲೊ ಆನಿ ಕುಟಮ್, ಪುತ್ತೂರ್,
ಕ್ಲೆಮೆಂಟ್, ರೇಶ್ಮಾ, ಕ್ಲೈವ್, ಕ್ಲಿಯಾ ಆನಿ ಕ್ಲೈಡಾ,
ನಿತ್ಯಾಧಾರ್ ವಾಡೊ, ಪುತ್ತೂರ್.